



ಅಹಂತಾ ಬ್ಯಾಕ್ - ಚೆಲುಕಾಂ ಉದ್ಯಮದ ಸೈದ್ಹ್ಯೋಗಿಕ ಮಾನದಂಡಗಳು (ಸಂಬಂಧಗಳ ಬೆಸುಗೆ ಕೇಂದ್ರ)

QUALIFICATIONS PACK - Customer Care Executive (Relationship Centre)

ಪರಿಚಯ

ಅಹಂತೆಗಳ ಬ್ಯಾಕ್ - ಕ್ಷೇತ್ರ ವಿಕಾಸಕ್ಕೂಟಿವ್/ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು (ಸಂಬಂಧಗಳ ಬೆಸುಗೆಕೇಂದ್ರ)

ಪರಿವಿಡಿ

- ಪರಿಚಯ ಮತ್ತು ಸಂಪರ್ಕಗಳು1
- ಅಹಂತೆಗಳ ಪ್ರಕ್ರಿಯೆಗಳ ವಿವರಗಳು2
- ಪ್ರಮುಖ ಪದಗಳ ಶಬ್ದರ್ಥಗಳು3
- ಒಬ್ಬ ವಿಭಾಗಗಳು5
- ಹೊಲ್ಯೂಮಾಪನದ ಮಾನದಂಡಗಳು...30

ವಲಯ	: ಚೆಲುಕಾಂ
ಉಪ ವಲಯ	: ಸೇವೆ ಮತ್ತು ಮೂರ್ಯಕೆದಾರರು
ವೃತ್ತಿ	: ಗ್ರಾಹಕ ಸೇವೆ
ಉಲ್ಲೇಖ ಸಂಖ್ಯೆ	: TEL/Q0101
ಇದಕ್ಕೆ ಸೂಕ್ತವಾಗಿ ಜೋಡಿಸಲಾಗಿದೆ :	ಎನ್‌ಸಿಒ-2015/5242.0201

ಸಂಕ್ಷಿಪ್ತ ಉದ್ದೋಷ ವಿವರಗಳೆಂದು: ಈ ಉದ್ದೋಷದಲ್ಲಿರುವ ವ್ಯಕ್ತಿಗಳು ಗ್ರಾಹಕರ ಪ್ರಶ್ನೆಗಳು, ವಿನಂತಿಗಳು ಮತ್ತು ದೂರುಗಳನ್ನು ನಿರ್ವಹಿಸುವ, ಅನುಸರಿಸುವ ಮತ್ತು ಬಗೆಹರಿಸುವ ಮೂಲಕ ಗ್ರಾಹಕರ ಸೇವೆಯನ್ನು ಒದಗಿಸುತ್ತಾರೆ. ಸಂಸ್ಥೆಯ ಉತ್ಸನ್ಗವಳು ಮತ್ತು ಸೇವೆಗಳನ್ನು ಪ್ರಾರ್ಥಿಸುವ ಮಾರ್ಗವಾಗಿ ಶಿಥಾರಸ/ಮಾರಾಟ ಮಾಡುತ್ತಾರೆ.

ವ್ಯೇಯಿಕ ಗುಣಲಕ್ಷಣಗಳು: ಈ ಕೆಲಸದಲ್ಲಿ ವ್ಯಕ್ತಿಯು ಸ್ವಷ್ಟವಾದ ವಾಕ್ಯತುರ್ಯಾದೊಂದಿಗೆ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಸರಳವಾದ ತರ್ಕಾರ್ಥ ವಾಕ್ಯಗಳನ್ನು ರಚಿಸುವ ಸಾಮರ್ಥ್ಯ; ಸರಳವಾದ ಇಂಗ್ಲಿಷ್ ವಾಕ್ಯಗಳನ್ನು ಗ್ರಹಿಸುವ ಸಾಮರ್ಥ್ಯ; ಉತ್ತಮರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವ ಕೌಶಲ್ಯಗಳು; ಸದೃಢವಾದ ಗ್ರಾಹಕ ಸೇವಾ ಗಮನ; ಸದೃಢವಾದ ಮಾರಾಟ ಮತ್ತು ಆಲಿಸುವ ಕೌಶಲ್ಯ ಮತ್ತು ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ.

ಸೈದ್ಹ್ಯೋಗಿಕ ಮಾನದಂಡ (OS) ಎಂದರೆ ಏನು?

- ನಿರ್ದಿಷ್ಟ ಕೆಲಸದ ಪ್ರಾತಿವನ್ನು ಅಥವಾ ಕಾರ್ಯವನ್ನು ನಿರ್ವಹಿಸಲು ವ್ಯಕ್ತಿಗಳು ಏನು ಮಾಡಬೇಕು, ತಿಳಿದಿರಬೇಕು ಮತ್ತು ಅಧ್ಯಾತ್ಮಾದಿ ಕೊಳ್ಳಬೇಕು ಎಂಬುದನ್ನು ಒಬ್ಬ ವಿವರಿಸುತ್ತದೆ
- ಒಬ್ಬ ಎನ್ನುವುದು ಕೆಲಸದ ಸ್ಥಳದಲ್ಲಿ ಕಾರ್ಯಗಳನ್ನು ನಿರ್ವಹಿಸುವಾಗ ವ್ಯಕ್ತಿಗಳು ಸಾಧಿಸಬೇಕಾದ ಕಾರ್ಯಕ್ರಮಗಳನ್ನು ಮಾನದಂಡಗಳು, ಜೊತೆಗೆ ಆಧಾರವಾಗಿರುವ ಜ್ಞಾನ ಮತ್ತು ತಿಳಿವಳಿಕೆಯ ವಿಶೇಷಣಗಳು



ಅರ್ಥತೆಗಳ ಪ್ರಾಕ್ ಕೊಂಡೆ	TEL/Q0101		
ಉದ್ಯೋಗ ಪಾತ್ರ	ಕರ್ನಾಟಕ ಸರ್ಕಾರ ವಿಶ್ವಕೌಟಿಯ್ (ಸಂಬಂಧ ಕೇಂದ್ರ)/ಗ್ರಾಹಕರ ಕಾಳಜಿ ಕಾರ್ಯನಿರ್ವಾಹಕರು (ಸಂಬಂಧಗಳ ಬೆಸುಗೆ ಕೇಂದ್ರ)		
ಕ್ರೀಡಿಟ್‌ಗಳು (NSQF)	ನಿರ್ದಾರಿಸಲಾಗುತ್ತದೆ	ಆವೃತ್ತಿ ಸಂಖ್ಯೆ ಕರ್ಮ ರಚನೆಯಾದ ದಿನಾಂಕ	1.0
ವಲಯ	ಟೆಲಿಕಾಂ	ಅಂತಿಮ ಪರಿಶೀಲನೆ ದಿನಾಂಕ	28/03/2013
ಉಪ ವಲಯ	ಸೇವಾ ಮೂರ್ಕೆದಾರರು	ಮುಂದಿನ ಪರಿಶೀಲನೆ ದಿನಾಂಕ	21/06/2018
ಉದ್ಯೋಗ	ಗ್ರಾಹಕ ಸೇವೆ	ಆವೃತ್ತಿ ಸಂಖ್ಯೆ	31/03/2019
NSQC ಅನುಮತಿ ದೊರೆತ ದಿನಾಂಕ	18/06/2015		

ಉದ್ಯೋಗ ಪಾತ್ರ	ಕರ್ನಾಟಕ ಸರ್ಕಾರ ವಿಶ್ವಕೌಟಿಯ್ (ಸಂಬಂಧ ಬೆಸುಗೆ ಕೇಂದ್ರ)		
ಪಾತ್ರ ವಿವರಣೆ	ಅಂಗಡಿ/ಫೋರ್ಮೋಂ/ಬೆಸುಗೆ ಕೇಂದ್ರದಲ್ಲಿ ಗ್ರಾಹಕರ ಸರ್ವತೋಮುಖ ಜೀವನಚಕ್ರ ನಿರ್ವಹಣೆ		
NSQF ಮಟ್ಟೆ ಕನಿಷ್ಠ ಶೈಕ್ಷಣಿಕ ಅರ್ಥತೆಗಳು * ಗರಿಷ್ಠ ಶೈಕ್ಷಣಿಕ ಅರ್ಥತೆಗಳು *	4 10+2 ಅಥವಾ ತತ್ತ್ವಾನ್ವಯಿಸಿದ ಯಾವುದೇ ಕ್ಷೇತ್ರದಲ್ಲಿ ಪದವಿ		
ತರಬೇತಿ (ಸೂಚಿಸಲಾಗಿದೆ ಆದರೆ ಕಡ್ಡಾಯವಲ್ಲ)	ಕಂಪ್ಯೂಟರ್ ಫಂಡಮೆಂಟಲ್ ತರಬೇತಿ ಹೋಸ್ಟ್ ಮೂಲ ಸಂವಹನ ಕೋಶಲ್ ತರಬೇತಿ ಗ್ರಾಹಕರ ನಿರ್ವಹಣೆ ಮತ್ತು ಮಾರಾಟ ಕೋಶಲ್ಗಳ ತರಬೇತಿ ಸಮಾಲೋಚನೆ ಮತ್ತು ಸಂಘರ್ಷ ನಿರ್ವಹಣಾ ಕೋಶಲ್ ತರಬೇತಿ		
ಕನಿಷ್ಠ ಉದ್ಯೋಗ ಪ್ರವೇಶದ ವಯಸ್ಸು	18 ವರ್ಷಗಳು		
ಅನುಭವ	2-3 ವರ್ಷಗಳ ಮಾರಾಟದ/ಕಾಲ್ ಸೆಂಟರ್ ಕೆಲಸದ ಅನುಭವ		
ಅನ್ಯಯವಾಗುವ ರಾಷ್ಟ್ರೀಯ ಜಿದ್ಯೋಗಿಕ ಮಾನದಂಡಗಳು (NOS)	<p>ಕಡ್ಡಾಯ:</p> <ol style="list-style-type: none"> TEL/N0105 (ಅಂಗಡಿ/ಫೋರ್ಮೋಂ/ಮಣಿಗೆ ಮತ್ತು ಸ್ವಯಂ ನಿರ್ವಹಣೆ) TEL/N0106 (ಮಾರಾಟ, ಮೇಲ್ಮೈ-ಮಾರಾಟ ಮತ್ತು ತಿರುವು-ಮಾರಾಟ) TEL/N0107 (ಸರ್ವೇಸ್ ಡೆಸ್ಟ್ ಮತ್ತು ಗ್ರಾಹಕರ ನಿರ್ವಹಣೆ) TEL/N0108 (ಸ್ವಯಂ ಕಾರ್ಯಕ್ರಮತೆಯನ್ನು ಮೇಲ್ಮೈಚಾರಣೆ ಮಾಡುವುದು ಮತ್ತು ವಿಶ್ಲೇಷಿಸುವುದು) TEL/N0109 (ದಾವಿಲಾತಿ ಪತ್ರಗಳನ್ನು ನಿರ್ಧಾರಿಸುವುದು ಮತ್ತು ಡೇಟಾ ಪರಿಣಾತಿ) 		
ಕಾರ್ಯಕ್ರಮತೆಯ ಮಾನದಂಡಗಳು	ಸಂಬಂಧಿತ OS ವಿಭಾಗಗಳಲ್ಲಿ ವಿವರಿಸಿದಂತೆ		

ಕ್ರಿ
ಪ್ರ
ಣ
ಲ್ಯಾ
ಟಿ
ನ್

ಕೆವಡ್‌ಗಳು/ನಿಯಮಗಳು	ವಿವರಣೆ
ಎಸಿಹೆಚ್‌ಟಿ (ಸರಾಸರಿ ಕರೆ ನಿರ್ವಹಣೆ ಸಮಯ / ಆವರೇಜ್ ಕಾಲ್ ಹ್ಯಾಂಡಲಿಂಗ್ ಟೈಂ) ಏಹೆಚ್‌ಟಿ (ಸರಾಸರಿ ಹಿಡುವಳಿ ಸಮಯ / ಆವರೇಜ್ ಹೋಲ್ಡ್ ಟೈಂ)	ಗ್ರಾಹಕರ ಜೊತೆಗೆ ಸಂಪರ್ಕವನ್ನು ಮುಕ್ತಾಯಗೊಳಿಸಲು/ಮೊಣಿಗೊಳಿಸಲು ಶಿಫಾರಸು ಮಾಡಿದ ಸರಾಸರಿ ಸಮಯ ಹೋನೆಟಿಕ್‌ ಸಂಪರ್ಕದ ಸಮಯದಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬಹುದಾದ ಸರಾಸರಿ ಶಿಫಾರಸು ಸಮಯ
ಬ್ರಾಡ್‌ಬ್ಯಾಂಡ್	ಬ್ರಾಡ್‌ಬ್ಯಾಂಡ್ ಎಂಬ ಪದವು ಒಂದು ಪ್ರಸರಣ ಮಾಧ್ಯಮದ ವಿಶಾಲವಾದ ಬ್ಯಾಂಡ್‌ವಿಡ್‌ಗೊಳಿಕ್‌ಗಳನ್ನು ಹಾಗೂ ಏಕಕಾಲದಲ್ಲಿ ಅನೇಕ ಸಿಗ್ಲೋಗಳು ಮತ್ತು ಟ್ರಾಫಿಕ್‌ಪ್ರಕಾರಗಳನ್ನು ಸಾಗಿಸುವ ಅದರ ಸಾಮಾನ್ಯವನ್ನು ಸೂಚಿಸುತ್ತದೆ. ಈ ಮಾಧ್ಯಮವು ಕೋಕ್‌, ಆಷ್ಟಿಕ್‌ಲೋ ಹೈಬರ್, ತಿರುಬಿದ್ ಜೋಡಿತಂತೆ ಅಥವಾ ತಂತೀರಿಂತ ಸಂಪರ್ಕದ ಮಾರ್ಪಾಲಿ ಇರಬಹುದು. ಇದಕ್ಕೆ ವೆತ್ತಿರಿಕ್ತವಾಗಿ, ಬೇಸ್‌ಬ್ಯಾಂಡ್ ಎನ್ನುವುದು, ಒಂದೇ ಚಾನಲ್‌ನ ಉದ್ದಗಲಕ್ಕೂ ಮಾಹಿತಿಯನ್ನು ಸಾಗಿಸುವಂತಹ ಒಂದು ಸಂಪರ್ಕ ವ್ಯವಸ್ಥೆಯನ್ನು ಪ್ರಿರಿಸುತ್ತದೆ
ಸಿಆರ್‌ಎಂ (ಗ್ರಾಹಕರ ಸಂಬಂಧ ನಿರ್ವಹಣೆ)	ಗ್ರಾಹಕರು ಮತ್ತು ನಿರೀಕ್ಷೆಗಳ ಜೊತೆಗೆ ಒಂದು ಕಂಪನಿಯ ಸಂಪರ್ಕಗಳನ್ನು ನಿರ್ವಹಿಸಲೆಂದು ಕಾರ್ಯಪ್ರಕ್ರಿಯೆಗಳನ್ನು ಅಳವಡಿಸಲಾಗಿದೆ.
ತಿರುವು-ಮಾರಾಟ	ತಿರುವು-ಮಾರಾಟದ ಕೆಲಸವು ಸಾಮಾನ್ಯ ಕ್ಲೈಂಟ್‌ಗಳು, ಮಾರುಕಟ್ಟಿಗಳು, ವಾಪಾರಿಗಳು, ಇತ್ತಾದಿಗಳ ನಡುವೆ ಅಥವಾ ನಡುವೇನ ವ್ಯಾಪಾರ ನಡುಸುವ ಮಾರಾಟದ ಪ್ರಕ್ರಿಯೆಯಾಗಿದೆ. ಸದ್ಯಕ್ಕೆ ರೂಫಿಯಲ್ಲಿರುವ ಗ್ರಾಹಕರಿಗೆ ಹೆಚ್ಚುವರಿ ಉತ್ತನ್ಸವನ್ನು ಅಥವಾ ಸೇವೆಯನ್ನು ಮಾರಾಟ ಮಾಡುವ ಕಾರ್ಯಪ್ರಕ್ರಿಯೆ ಅಥವಾ ಪದ್ಧತಿಯಾಗಿದೆ.
ಗ್ರಾಹಕ	ಗ್ರಾಹಕರು (ಕ್ರೈಂಟ್, ಖಿರೀದಿದಾರರು ಅಥವಾ ಖಿರೀದಿದಾರರು ಎಂದೂ ಕರೆಯಲ್ಪಡುತ್ತಾರೆ) ಎಂದರೆ ವಿಶೇಯ ಅಥವಾ ಇತರ ಮೌಲ್ಯಾತ್ಮಕವಾದ ಆರ್ಥಿಕ ಚಟುವಟಿಕೆಗಳ ಪರಿಗಳನೆಗಾಗಿ ಒಬ್ಬ ಮಾರಾಟಗಳು, ವ್ಯಾಪಾರ ಅಥವಾ ಮೂರ್ಕೆದಾರರಿಂದ ಪಡೆದ ಒಂದು ಸರಕು, ಸೇವೆ, ಉತ್ತನ್ಸ ಅಥವಾ ಆಲೋಚನಾ ಲಹರಿಯನ್ನು ಸ್ವೀಕರಿಸುವವರು. ಇಂದು ಮಾರುಕಟ್ಟಿಯಲ್ಲಿ ಎರಡು ರೀತಿಯ ಗ್ರಾಹಕರಿದ್ದಾರೆ - ಆಂತರಿಕ ಮತ್ತು ಬಾಹ್ಯ. ಆಂತರಿಕ ಗ್ರಾಹಕರು ಉದ್ದೋಧಿಗಳು, ಚೆಲ್ಲರೆ ವ್ಯಾಪಾರಿಗಳು, ವಿತರಕರಾಗಿರುತ್ತಾರೆ. ಬಾಹ್ಯ ಗ್ರಾಹಕರು ಸದಾ ಅಂತಿಮವಾಟ್‌ದ ಬಳಕೆದಾರರಾಗಿರುತ್ತಾರೆ.
ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು	ಒಂದು ಕಂಪನಿಯ ಉತ್ತನ್ಸಗಳು ಅಥವಾ ಸೇವೆಗಳನ್ನು ಒಳಗೊಂಡಿರುವ ಪ್ರಶ್ನೆಗಳು, ವಿನಂತಿಗಳು ಅಥವಾ ದೂರುಗಳಿಗೆ ಉತ್ತರಗಳನ್ನು ನೀಡಲು ಗ್ರಾಹಕರ ಕಾಳಜಿ ಕಾರ್ಯನಿರ್ವಾಹಕರು ಗ್ರಾಹಕರೊಂದಿಗೆ ಸಂಪರ್ಕ ನಡೆಸುತ್ತಾರೆ
ಗ್ರಾಹಕ ತೃಪ್ತಿ ಸ್ನೇಹಿರ್ಗಳು/ತತ್ವಜ್ಞಾನ ಕಾರ್ಯನಿರ್ವಹಣಾ ಸ್ನೇಹಿರ್ಗಳು	ಗ್ರಾಹಕ ಸೇವಾ ಪ್ರತಿನಿಧಿಯೊಂದಿಗೆ ಸಂಪರ್ಕ ಗ್ರಾಹಕರ ತೃಪ್ತಿಯ ಮಟ್ಟವನ್ನು ಅಳೆಯುವ ಮೆಟ್ರಿಕ್‌ಗಳು
ವಿವರಣೆ	ವಿವರಣೆ ಎಂಬುದು ಒಂದು ವಿಭಾಗದ ವಿಷಯವನ್ನು ಬಗ್ಗೆ ಸಂಪ್ರಾಪ್ತ ಸಾರಾಂಶವನ್ನು ನೀಡುತ್ತದೆ. ಡೇಟಾಬೇಸ್‌ನಲ್ಲಿ ಮುದುಕುತ್ತಿರುವ ಯಾರಿಗಾದರೂ ಅವರು ಹುಡುಕುತ್ತಿರುವ ಸೂಕ್ಷ್ಮವಾದ ಓವ್ಸ್ ಹೌದೆ ಅಲ್ಲವೇ ಎಂಬುದನ್ನು ಪರಿಶೀಲಿಸಲು ಇದು ಸಹಾಯಕವಾಗಿದೆ
ಡಿಟಿಹೆಚ್ (ನೇರವಾಗಿ ಮನೆಗೆ)	ಡಿಟಿಹೆಚ್ ಅನ್ನು ಒಬ್ಬ ವ್ಯಕ್ತಿಯ ಮನೆಯಲ್ಲಿರುವ ಒಂದು ವ್ಯೇಯಕ್ಕಿಕ ಡಿಶ್ ಮೂಲಕ ಉಪಗ್ರಹದ ಕಾರ್ಯಕ್ರಮಗಳ ಆಗಮನ ವಿಂದ ವ್ಯಾಖ್ಯಾನಿಸಲಾಗಿದೆ. ಡಿಟಿಹೆಚ್ ಸ್ಥಳೀಯ ಕೇಬಲ್ ಆಪರೇಟರ್‌ನ ಅಗತ್ಯವನ್ನು ದೂರ ಮಾಡುತ್ತದೆ. ಅದು ಬ್ರಾಡ್‌ಕಾಸ್ಟ್‌ ಅನ್ನು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಿಸುತ್ತದೆ.
ಎಸ್ಟ್ರೆಂಷನ್ ಮ್ಯಾಟ್ರಿಕ್ಸ್	ಗ್ರಾಹಕರ ಕಾಳಜಿಯನ್ನು ನಿರ್ವಹಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಹೆಚ್ಚಿನ ಪರಿಣಿತಿಯನ್ನು ಪಡೆದಿರುವ ಮೇಲ್ಮೈಚಾರೆಕ್. ಹಿರಿಯ ಅಧಿಕಾರಿಗಳಿಗೆ ತಮ್ಮ ಗ್ರಾಹಕರ ಸಮಸ್ಯೆಗಳನ್ನು/ಸಮಸ್ಯೆಯನ್ನು ಕೊಲಂಕಷಣಾಗಿ ಮಂಡಿಸುವ ಒಂದು ಚಾನಲ್.
ಕಾರ್ಯ	ಕಾರ್ಯ ಅಥವಾ ಘಂಟ್‌ನ್ ಎಂದರೆ ವಲಯ, ಉದ್ದೋಧಿಕಾರಿಗಳ ಅಥವಾ ಕೆಲಸದ ಪ್ರದೇಶದ ಪ್ರಮುಖ ಉದ್ದೇಶವನ್ನು ಸಾಧಿಸಲು ಅಗತ್ಯವಿರುವ ಒಂದು ಚಟುವಟಿಕೆಯಾಗಿದೆ, ಇದನ್ನು ಒಬ್ಬ ವ್ಯಕ್ತಿ ಅಥವಾ ಕೆಲವು ವ್ಯಕ್ತಿಗಳ ಗುಂಪಿನ ಮೂಲಕ ನಡೆಸಬಹುದು. ಶ್ರೀಯಾತ್ಮಕ ವಿಶ್ಲೇಷಣೆಯ ಮೂಲಕ ಕಾರ್ಯಗಳನ್ನು ಗುರುತಿಸಲಾಗುತ್ತದೆ ಮತ್ತು ಓವ್ಸ್ ಅಥವಾರವವನ್ನು ರೂಪಿಸಲಾಗುತ್ತದೆ
ಸಹಾಯವಾಗಿ ಕೇಂದ್ರ	ಗ್ರಾಹಕರ ಪ್ರಶ್ನೆಗಳು, ವಿನಂತಿಗಳು ಅಥವಾ ದೂರುಗಳಿಗೆ ಪ್ರತಿಕ್ರಿಯೆಯನ್ನು ಪಡೆಯಲು ಅವರನ್ನು ತಲುಪುವುದಕ್ಕೆಂದೇ ಇರುವ ಏಕೈಕ ಡೇಸ್‌ ಸಹಾಯವಾಗಿ ಕೇಂದ್ರವನ್ನು / ಹೆಲ್ ಡೇಸ್‌ ಅನ್ನು ತಮ್ಮ ಸಂಸ್ಥೆ ಮತ್ತು ಅದರ ಉತ್ತನ್ಸಗಳ ಮತ್ತು ಸೇವೆಗಳ ಜೊತೆಗೆ ಜೆನಾಗ್‌ ತಿಳಿದಿರುವ ತಜ್ಜ್ಞರ ಮೂಲಕ ನಿರ್ವಹಿಸಲಾಗುತ್ತದೆ



ಇಂಟರ್ನೆಚ್ ಉಪಕರಣಗಳು	ಒಂದು ಸಂಸ್ಥೆಯ ನೆಟ್‌ವರ್ಕ್‌ನ ಒಳಗೆ ಮಾತ್ರ ಕಾರ್ಯನಿರ್ವಹಿಸುವ ಒಂದು ಸಂಸ್ಥೆಯ ಅಂತರಿಕ ಉಪಕರಣಗಳು (ಇಂಟರ್ನೆಚ್ ಮೊಲ್) /ಅಳ್ಳಿಕೆಶನ್‌ಗಳು
ಕೆಲಸದ ಪಾತ್ರ	ಕೆಲಸದ ಪಾತ್ರವು ಮಾಡುವ ಕಾರ್ಯಗಳ ಒಂದು ವಿಶಿಷ್ಟವಾದ ಸಮಾಹವನ್ನು ವ್ಯಾಖ್ಯಾನಿಸುತ್ತದೆ, ಅದು ಒಟ್ಟಾಗಿ ಒಂದು ಸಂಸ್ಥೆಯ ಒಳಗೆ ಅನ್ನು ಉದ್ಯೋಗಾವಕಾಶವನ್ನು ರೂಪಿಸುತ್ತದೆ
ಜ್ಞಾನ ಮತ್ತು ತಿಳಿವಳಿಕೆ	ಜ್ಞಾನ ಮತ್ತು ತಿಳಿವಳಿಕೆ ಎಂಬುವವು ತಾಂತ್ರಿಕ, ಸಾಮಾನ್ಯ, ವೃತ್ತಿಪರ ಮತ್ತು ಸಾಂಸ್ಕಿಕ ನಿರ್ದಿಷ್ಟ ಜ್ಞಾನವನ್ನು ಒಟ್ಟಾಗಿ ಸೂಚಿಸುವ ಹೇಳಿಕೆಗಳಾಗಿವೆ.
ಎನೋಬಿಸ್ (ರಾಷ್ಟ್ರೀಯ ಜೀದ್ಯೋಗಿಕ ಮಾನದಂಡಗಳು)	ಎನೋಬಿಸ್ ಎಂಬುವವು ಭಾರತೀಯ ಸಂದರ್ಭದಲ್ಲಿ ಅನ್ನವಾಗಿ ಅನ್ನು ಸೂಚಿಸುವ ಜೀದ್ಯೋಗಿಕ ಮಾನದಂಡಗಳಾಗಿವೆ
ಉದ್ಯೋಗ	ಉದ್ಯೋಗ ಅಥವಾ ವೃತ್ತಿ ಎಂಬುವುದು ಉದ್ಯೋಗದ ಪಾತ್ರಗಳ ಒಂದು ಸಮಾಹವಾಗಿದೆ, ಅದರ ಅಡಿಯಲ್ಲಿ ಪಾತ್ರಧಾರಿಗಳು ಒಂದು ಉದ್ಯಮದ ಅಡಿಯಲ್ಲಿ ಬರುವ ಒಂದೇ ರೀತಿಯ/ಸಂಬಂಧಿತ ಕಾರ್ಯಗಳ ಸಮಾಹವನ್ನು ನಿರ್ವಹಿಸುತ್ತಾರೆ
ಒಬಿಸ್ (ಜೀದ್ಯೋಗಿಕ ಮಾನದಂಡಗಳು)	ಒಬಿಸ್ ಕೆಲಸದ ಸ್ಥಳದಲ್ಲಿ ಒಂದು ಕಾರ್ಯವನ್ನು ನಿರ್ವಹಿಸುವಾಗ ವ್ಯಕ್ತಿಯು ಒಬ್ಬ ಸಾಧಿಸಬೇಕಾದ ಕಾರ್ಯಕ್ಷಮತೆಯ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ, ಅದರ ಜೊತೆಗೆ ಅವರು ಆ ಮಾನದಂಡವನ್ನು ಸ್ಥಿರವಾಗಿ ಮಾರ್ಪಡಿಸಲು ಅಗತ್ಯವಿರುವ ಜ್ಞಾನ ಮತ್ತು ತಿಳಿವಳಿಕೆಯಂದಿಗೆ ಪರಿಣತಿ ಪಡೆದಿರುವುದನ್ನು ಸೂಚಿಸುತ್ತವೆ. ಜೀದ್ಯೋಗಿಕ ಮಾನದಂಡಗಳು ಭಾರತೀಯ ಮತ್ತು ಜಾಗತಿಕ ಸಂದರ್ಭದಂತಹ ಎರಡರಲ್ಲೂ ಅನ್ನು ಸುತ್ತುವೆ
ಕಾರ್ಯಕ್ಷಮತೆಯ ಮಾನದಂಡಗಳು	ಕಾರ್ಯಕ್ಷಮತೆಯ ಮಾನದಂಡಗಳು ಒಂದು ನಿಗದಿತ ಕಾರ್ಯವನ್ನು ನಿರ್ವಹಿಸುವಾಗ ಅಗತ್ಯವಿರುವ ಕಾರ್ಯಕ್ಷಮತೆಯ ಗುಣಮಟ್ಟವನ್ನು ಒಟ್ಟಾಗಿ ಸೂಚಿಸುವ ಹೇಳಿಕೆಗಳಾಗಿವೆ
ಕ್ಯಾಲ್ (ಅಹರ್ತೆಗಳ ಪ್ರಾಕ್)	ಅಹರ್ತೆಗಳ ಪ್ರಾಕ್ ಎಂಬುವುದು ಒಬ್ಬ ಗಳ ಸಮಾಹದಿಂದ ಅಡಕವಾಗಿದೆ. ಅದರ ಜೊತೆಗೆ ಶೈಕ್ಷಣಿಕ, ತರಬೇತಿ ಮತ್ತು ಒಂದು ಉದ್ಯೋಗದ ಪಾತ್ರವನ್ನು ನಿರ್ವಹಿಸಲು ಅಗತ್ಯವಿರುವ ಇತರ ಮಾನದಂಡಗಳನ್ನು ಒಳಗೊಂಡಿರುತ್ತದೆ. ಅಹರ್ತಾ ಪ್ರಾಕ್ ಅನ್ನು ಒಂದು ವಿಶಿಷ್ಟವಾದ ಅಹರ್ತೆಯ ಪ್ರಾಕ್ ಕೋಡಿನಿಂದ ನಿಗದಿಪಡಿಸಲಾಗಿದೆ.
ಅಹರ್ತೆಗಳ ಪ್ರಾಕ್ ಕೋಡ್	ಅಹರ್ತೆಗಳ ಪ್ರಾಕ್ ಕೋಡ್ ಎಂಬುವುದು ಒಂದು ವಿಶಿಷ್ಟವಾದ ಉಲ್ಲೇಖ ಕೋಡ್ ಆಗಿದ್ದು ಅದು ಅಹರ್ತೆಗಳ ಪ್ರಾಕ್ ಒಂದನ್ನು ಗುರುತಿಸುತ್ತದೆ
ವ್ಯಾಪ್ತಿ	ಸ್ಮೋರ್/ವ್ಯಾಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ವ್ಯವಹರಿಸಬೇಕಾದ ಅಷ್ಟಿರವಾದ ಏರುಪೇರುಗಳ ಶೈಕ್ಷಣಿಯನ್ನು ಸೂಚಿಸುವ ಹೇಳಿಕೆಗಳ ಒಂದು ಸಮಾಹವಾಗಿದೆ, ಇದು ಕಾರ್ಯವನ್ನು ನಿರ್ವಹಿಸುವಲ್ಲಿ ಅಗತ್ಯದ ಕಾರ್ಯಕ್ಷಮತೆಯ ಗುಣಮಟ್ಟದ ಮೇಲೆ ನಿರ್ಣಾಯಕ ಪ್ರಭಾವ ಬೇರುತ್ತದೆ.
ವಲಯ	ವಲಯ ಎಂದರೆ ಒಂದೇ ರೀತಿಯ ವ್ಯವಹಾರಗಳು ಮತ್ತು ಆಸಕ್ತಿಗಳನ್ನು ಹೊಂದಿರುವ ವಿವಿಧ ವ್ಯಾಪಾರೋದ್ಯಮ ಕಾರ್ಯಾಚರಣಗಳ ಒಂದು ಸಮಾಹವಾಗಿದೆ. ಇದೇ ರೀತಿಯ ಗುಣಲಕ್ಷಣಗಳು ಮತ್ತು ಆಸಕ್ತಿಗಳನ್ನು ಹೆಚ್ಚಿಸಿಕೊಳ್ಳಲು ವಿಭಾಗಗಳಿಂದ ಕೊಡಿದ ಆರ್ಥಿಕತೆಯ ಒಂದು ವಿಭಿನ್ನ ಉಪವಿಭಾಗದಂತೆ ಇದನ್ನು ವ್ಯಾಖ್ಯಾನಿಸಬಹುದು
ಮಾರಾಟ	ಮಾರಾಟ ಎಂಬುವುದು ಜಾಹೀರಾತಿನ ಪ್ರಚಾರದ ಒಂದು ಶ್ರೀಯೆಯಾಗಿದೆ. ಹಣ ಅಥವಾ ಇತರ ಪರಿಹಾರಕ್ಕೆ ಪ್ರತಿಯಾಗಿ ಒಂದು ಉಪನ್ಯಾಸ ಅಥವಾ ಸೇವೆಯನ್ನು ವಿರೀದಿಸಲು ಗ್ರಾಹಕರ ಮೇಲೆ ಪ್ರಭಾವ ಬೀರುತ್ತದೆ.
ಸೇವಾ ಮೊರ್ಯೇಕೆದಾರರು	ಟೆಲಿಕಾಂಗೆ ಒಂದು ಉಪ ವಲಯವಾಗಿದೆ ಮತ್ತು ಸಾರ್ವಜನಿಕರಿಗೆ ಸಂಪರ್ಕಕ್ಕೆ ಸಂಬಂಧಿಸಿದ ಸೇವೆಯನ್ನು ಒದಗಿಸುವ ಕಂಪನಿಗಳು/ಸಂಸ್ಥೆಗಳನ್ನು ಒಳಗೊಂಡಿದೆ
ಅಂಗಡಿ/ಮೋರೂಂ/ಮಳಿಗೆ	ಬ್ರಾಯಿಂಡ್ ಅಥವಾ ಕಂಪನಿಯು ರಚಿಸಿದ ಒಂದು ಜಾಗದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಯ/ಫ್ರಾಂಚೈಝಿಯ ಒಂದು ಚಿಲ್ಲರೆ ಅಂಗಡಿಯಾಗಿದೆ
ಎಸೋಲೋ (ಸೇವಾ ಮಟ್ಟದ ಒಪ್ಪಂದ)	ಒದಗಿಸಬೇಕಾದ ಸೇವೆಯ ಮಟ್ಟಮೈಯ ಒಂದು ಒಪ್ಪಂದ ಅಥವಾ ಕರಾರು
ತಟ್ಟರು	ವಿಪಯ ತಟ್ಟರು ಅಥವಾ ಶೈಕ್ಷಣಿಪರಿಶ್ರಮದ ಡೋಮೇನ್ ಅನುಭವ, ಜ್ಞಾನ ಮತ್ತು ಪರಿಣತಿಯನ್ನು ಪಡೆದಿದ್ದಾರೆ. ಗ್ರಾಹಕರ ಪ್ರಶ್ನೆಗಳು, ವಿನಂತಿಗಳು ಮತ್ತು ದೂರುಗಳನ್ನು ನಿಭಾಯಿಸಬಹುದು
ಉಪ-ಕಾರ್ಯಗಳು	ಉಪ-ಕಾರ್ಯಗಳು ಎಂದರೆ ಕಾರ್ಯದ ಉದ್ದೇಶಗಳನ್ನು ಸಾಧಿಸಲು ಇರುವ ಅಗತ್ಯವಾದ ಉಪ-ಚಟುವಟಿಕೆಗಳಾಗಿವೆ
ಉಪ-ವಲಯ	ಉಪ-ವಲಯವನ್ನು ಅದರ ವಿಭಾಗಗಳ ಗುಣಲಕ್ಷಣಗಳು ಮತ್ತು ಆಸಕ್ತಿಗಳ ಆಧಾರದ ಮೇಲೆ ಮತ್ತಮ್ಮ ತಪಶೀಲು ವಿಂಗಡಣೆಯಿಂದ ಪಡೆಯಲಾಗಿದೆ
ಟ್ಯಾಗ್ ಮಾಡುವುದು/ಎಸೋಆರ್ ತಲುಪುವುದು	ಸಿಆರ್ ಎಂ ನಲ್ಲಿ ಗ್ರಾಹಕರ ಸಂವಹನವನ್ನು ಸರೆಹಿಡಿಯುವ ಒಂದು ಕಾರ್ಯಪ್ರಕ್ರಿಯೆ

ಟೆಲಿಟೆ (ಸಮಯವನ್ನು ತಿರುಗಿಸಿ/ಟಿಎಂಟ್ ಅರೋಂಡ್ ಟೈಂ) TAT	ಗ್ರಾಹಕರ ವಿನಂತಿಯನ್ನು ಅಥವಾ ದೂರವನ್ನು ಪರಿಹರಿಸಲು ತೆಗೆದುಕೊಂಡ ಸಮಯ
ತಂತ್ರಿಕ ಜ್ಞಾನ	ತಂತ್ರಿಕ ಜ್ಞಾನ ಎಂಬುದು ನಿರ್ದಿಷ್ಟವಾಗಿ ಗೊತ್ತುಪಡಿಸಿದ ಜವಾಬ್ದಾರಿಗಳನ್ನು ಸಾಧಿಸಲು ಅಗತ್ಯವಿರುವ ನಿರ್ದಿಷ್ಟ ಜ್ಞಾನವಾಗಿದೆ.
ಟೆಲಿಕಾಂ	ಸಾರ್ವಜನಿಕರಿಗೆ ದೂರವಾಣಿ ಸಂಪರ್ಹನ ಸೌಲಭ್ಯಗಳನ್ನು ಒದಗಿಸುವ ಕಂಪನಿಗಳನ್ನು ಒಳಗೊಂಡಿರುವ ಒಂದು ಸಂಪರ್ಹನ ಕ್ಷೇತ್ರವಾಗಿದೆ
ವಿಭಾಗದ ಕೋಡ್	ಯುನಿಟ್ ಹೋಡ್ ಎಂಬುವುದು ಒಎಸ್ ವಿಭಾಗಕ್ಕೆಂದೇ ನಿಗದಿಯಾದ ಒಂದು ವಿಶಿಷ್ಟ ಗುರುತಾಗಿದೆ, ಇದನ್ನು 'ಜೀ' ನಿಂದಾಗಲೀ ಅಥವಾ 'ಬೀ' ನಿಂದಾಗಲೀ ಸೂಚಿಸಬಹುದು.
ವಿಭಾಗದ ಶೀಫ್‌ಕೆಯು	ವಿಭಾಗದ ಶೀಫ್‌ಕೆಯು ಅಧಿಕಾರದಲ್ಲಿರುವರು ಏನು ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಕುರಿತು ಸ್ವಷ್ಟವಾದ ಒಂದು ಒಟ್ಟಾರೆ ಹೇಳಿಕೆಯನ್ನು ನೀಡುತ್ತದೆ
VAS/ವಿವಿಎಸ್ (ಮೌಲ್ಯವರ್ದಿತ ಸೇವೆ)	ಟೆಲಿಕಾಂ ಉದ್ದೇಶದಲ್ಲಿ, ಒಂದು ಪರಿಕಲ್ಪನಾ ಮಟ್ಟದಲ್ಲಿ, ಮೌಲ್ಯವರ್ದಿತ ಸೇವೆಗಳು ಪ್ರಮಾಣೀಕರಿಸುವ ಸೇವಾ ಕೊಡುಗೆಗೆ ಮೌಲ್ಯವನ್ನು ಸೇರಿಸುತ್ತವೆ, ಚಂದಾದಾರರು ತಮ್ಮ ಫೋನ್ ಅನ್ನು ಹೆಚ್ಚು ಬಳಸುವಂತೆ ಉತ್ತೇಜಿಸುತ್ತದೆ. ಪ್ರತಿ ಬಳಕೆದಾರರಿಗೆ ಅವರು ಸರಾಸರಿ ಆದಾಯವನ್ನು ಹೆಚ್ಚಿಸಲು ಆಪರೇಟರಾಗೆ ಅನುವು ಮಾಡಿಕೊಡುತ್ತದೆ. ಮೊಬೈಲ್ ಫೋನ್‌ಗಳಿಗೆ, ಶಾಟ್‌ಎಸ್ ಮೇಸೇಜಿಂಗ್ ಸೇವೆ, ಮ್ಯಾರ್ಟ್‌ಮೇಡಿಯಾ ಮೇಸೇಜಿಂಗ್ ಮತ್ತು ಡೇಟಾ ಪ್ರವೇಶದಂತಹ ತಂತ್ರಜ್ಞಾನಗಳನ್ನು ಒತ್ತಿಹಾಸಿಕವಾಗಿ ಸಾಮಾನ್ಯವಾಗಿ ಮೌಲ್ಯವರ್ದಿತ ಸೇವೆಗಳಿಂದ ಪರಿಗೊಸಲಾಗಿದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಎಸ್‌ಎಂಎಸ್, ಎಂಎಂಎಸ್ ಮತ್ತು ಡೇಟಾ ಪ್ರವೇಶವು ಹೆಚ್ಚು ಹೆಚ್ಚು ಪ್ರಮುಖ ಸೇವೆಗಳಾಗಿ ಮಾರ್ಪಣಗೊಳಿಸುತ್ತದೆ. ಅದಕ್ಕಾಗಿ, ವಿವಿಎಸ್ ಎಂಬುವು ಸೇವೆಗಳನ್ನು ಪ್ರತ್ಯೇಕವಾಗಿಡಲು ಪ್ರಾರಂಭವನ್ನು ಹೊಂದಿದೆ.
ಲಂಬ	ವಿಭಿನ್ನ ಡೊಮೇನ್ ಪ್ರದೇಶಗಳನ್ನು ಪ್ರತಿನಿಧಿಸುವ ಒಂದು ಉಪ-ವಲಯದೊಳಗೆ ಲಂಬವು ಜಾರಿಯಲ್ಲಿರುವ ಅಥವಾ ಉದ್ದೇಶದ ಮೂಲಕ ಸೇವೆ ಸಲ್ಲಿಸಿದ ಕ್ಷೇತ್ರ ಉದ್ದೇಶಗಳನ್ನು ಪ್ರತಿನಿಧಿಸಬಹುದು




ಕೇವಡೆಗಳು/ ನಿಯಮಗಳು	ವಿವರಣೆ
ACHT	ಅವರೇಜ್ ಕಾಲ್ ಹ್ಯಾಂಡ್ಲಿಂಗ್ ಟೈಪ್‌ಮ್ಯಾ (ಸರಾಸರಿ ಕರೆ ನಿರ್ವಹಣೆ ಸಮಯ)
AHT	ಅವರೇಜ್ ಫೋಲ್ಡ್ ಟೈಪ್‌ಮ್ಯಾ (ಸರಾಸರಿ ಹಿಡಿತದ ಸಮಯ)
CRM	ಕಸ್ಟಮರ್ ರಿಲೇಷನ್ಸ್‌ಶಿಪ್ ಮ್ಯಾನೇಜ್‌ಎಂಟ್ (ಗ್ರಾಹಕ ಸಂಬಂಧ ನಿರ್ವಹಣೆ)
GSM	ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯೂನಿಕೇಷನ್ (ಮೊಬೈಲ್ ಸಂಪರ್ಹನಕ್ಕಾಗಿ ಜಾಗತಿಕ ವ್ಯವಸ್ಥೆ)
Q R C	ಕ್ವಾರ್ಟ್ ರಿಟ್‌ಸ್ಟ್ ಕಂಪ್ಲೆಂಟ್ (ಪ್ರತ್ಯೇ ವಿನಂತಿ ದೂರಗಳು)
SLA	ಸರ್ವಿಸ್ ಲೆವೆಲ್ ಅಗ್ರಿಮೆಂಟ್ (ಸೇವೆ ಮಟ್ಟದ ಒಪ್ಪಂದ)
TAT	ಟಿಎಂಟ್ ಅರೋಂಡ್ ಟೈಪ್‌ಮ್ಯಾ (ಸುತ್ತು ತಿರುಗುವ ಸಮಯ)
w.r.t.	ವಿತ್ ರೆಸ್ಪೋನ್ಸ್ ಟೀ (ಸಂಬಂಧಿಸಿದಂತೆ)

TEL/N0105

ಅಂಗಡಿ/ಶೋರೂಂ/ಟೆಳ್ಲಿಂಗ್ ಮತ್ತು ಸ್ವಯಂ ನಿರ್ವಹಣೆ

ರಾಷ್ಟ್ರೀಯ ಕ್ರೈದೋಗಿಕ ಮಾನದಂಡ



ಅವಳೋಕನ

ಸ್ವಯಂ ಮತ್ತು ಅಂಗಡಿ/ಮಳಿಗೆ/ಫೋರೂಂ ಅನ್ನ ನಿರ್ವಹಿಸುವುದು ಹೇಗೆ ಎಂಬುದರ ಪರಿತ ಮಾಹಿತಿಯು ಈ ಘಟಕದಲ್ಲಿ ಅಡಕವಾಗಿದೆ.

TEL/N0105

ಅಂಗಡಿ/ಮೋರೊಂ/ಬೆಳ್ಳಿಟ್‌ ಮತ್ತು ಸ್ವಯಂ ನಿರ್ವಹಣೆ

ವಿಭಾಗದ ಕೋಡ್ ವಿಭಾಗದ ಶೈಕ್ಷಿಕ ಕಾರ್ಯ		TEL/N0105 ಅಂಗಡಿ/ಮೋರೊಂ/ಅಂಗಡಿಮಳಿಗೆ ಮತ್ತು ಸ್ವಯಂ ನಿರ್ವಹಣೆ
ವಿವರಣೆ		ಈ ಒಂದು ವಿಭಾಗವು ನೇರ ಸಂದರ್ಭನಾಲ್ಕಿರುತ್ತಿರುತ್ತದೆ ಅಂಗಡಿ/ಮೋರೊಂ/ಅಂಗಡಿಮಳಿಗೆ ಮತ್ತು ಸ್ವಯಂ ನಿರ್ವಹಣೆಯನ್ನು ನಿಖಾರಿಸುವ ಬಗ್ಗೆ ತೋರಿಸುತ್ತದೆ
ವಾಯಾಪಿ		<p>ಈ ವಿಭಾಗವು/ಕಾರ್ಯಕ್ರಮವು ಈ ಕೆಳಗಿನವರ್ಗಗಳನ್ನು ಒಳಗೊಂಡಿದೆ:</p> <p>ಪ್ರಮುಖ ಪಾಲುದಾರರು:</p> <ul style="list-style-type: none"> • ಕಸ್ಟಮರ್ ಕೇರ್ ಎಸ್ಟ್ರಿಷ್ಟ್‌ವ್ ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು) • ಸ್ಲೋರ್ ಮ್ಯಾನೇಜರ್ • ಮಾರ್ಫಿನ್‌ಗ್ ಬ್ರಿಫಿಂಗ್ • ವೃತ್ತಿಪರ/ಮೊಫೆಚೆನಲ್ ಡ್ರೆಸ್‌ಿಂಗ್ • ಸಮಾವಸ್ಥಾಪಿತ • ಸಮಾವಸ್ಥಾರೀತಿ <p>ಅಂಗಡಿ ನಿರ್ವಹಣೆ</p>
ವಾಯಾಪಿಗೆ ಸಂಬಂಧಿಸಿದ ಕಾರ್ಯಕ್ರಮತೆಯ ಮಾನದಂಡ (PC):		<p>ಅಂಶ ಕಾರ್ಯಕ್ರಮತೆಯ ಮಾನದಂಡಗಳು</p> <p>ಸಮರ್ಥರಾಗಲು, ಉದ್ಯೋಗದಲ್ಲಿರುವ ಬಳಕೆದಾರ/ವೈಕಿಯು ಇದನ್ನು ಮಾಡಲು ಸಮರ್ಥರಾಗಿರಬೇಕು:</p> <p>PC1. ನಿರ್ದಿಷ್ಟಪಡಿಸಿದ ಸಮವಸ್ತು/ಡ್ರೆಸ್ ಕೋಡ್ ಮತ್ತು ಅಂಶಗೊಳಿಸುವ ಮಾರ್ಗಸೂಚಿಗಳಿಗೆ ಬದಲಾಗಿರುವುದು</p> <p>PC2. ಸಾಂಸ್ಕಿಕ ಮಾರ್ಗಸೂಚಿಗಳ ಪ್ರಕಾರ ಹೆಸರಿನ ಬ್ಯಾಡ್‌ಗಳನ್ನು ದರಿಸುವುದು</p> <p>PC3. ದಾಸ್ತಾನು, ಸ್ವೇಷನರಿ, ವಾಯಂಟ್ ಸ್ವಾಕ್ಷರಿ ಅನ್ನ ಆಯೋಜಿಸುವುದು ಮತ್ತು ಅಂಗಡಿ/ಮೋರೊಂ/ಬೆಳ್ಳಿಟ್‌ಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸುವುದು</p> <p>PC4. ಅಂಗಡಿಯಲ್ಲಿ ಮೂಲಭೂತ ಸ್ವೇಚ್ಛಾಲ್ಯ ಮತ್ತು ಮೂಲಸೌಕರ್ಯ ನಿರ್ವಹಣೆಯನ್ನು ಕಾಪಾಡಿಕೊಳ್ಳುವುದು</p> <p>PC5. ಅಂಗಡಿ ತರೆಯುವ ಮೊದಲು ಪ್ರತಿದಿನ ಬೆಳಿಗೆ ಸಂಕಿಪೆ ವರದಿಗೆ ಹಾಜರಾಗುವುದು</p> <p>PC6. ಬೆಳಿಗೆ ಸಭೆಯಲ್ಲಿ ಹಿಂದಿನ ದಿನದ ಕಾರ್ಯಕ್ರಮತೆಯನ್ನು ಪರಿಶೀಲಿಸುವುದು</p> <p>PC7. ಸ್ಲೋರ್ ಮ್ಯಾನೇಜರ್‌ನಿಂದ ಉತ್ಪನ್ನ/ಪ್ರಯೋಜನಿಸಿದ ಬದಲಾವಣೆಗಳು, ಹೊಸ ಯೋಜನೆಗಳು/ಕೊಡುಗೆಗಳು ಮತ್ತು ಗುರಿ ಮತ್ತು ಕಾರ್ಯ ವಿಶಿಷ್ಟತೆಯನ್ನು ಪಡೆದುಕೊಳ್ಳುವುದು</p> <p>PC8. ನಿರ್ಣಾಯಕ ವೇಳಾಪಟ್ಟಿಗಳನ್ನು ಹಂಚಿಕೊಳ್ಳುವಲ್ಲಿ ಗ್ರಾಹಕರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು</p>
ಜ್ಞಾನ ಮತ್ತು ತಿಳಿವಳಿಕೆ		<p>A. ಸಾಂಸ್ಕಿಕ ಸರದಭಕ್ತಿ ಸನ್ನಿಹಿತ (ಕಂಪನಿಯ ಜ್ಞಾನ / ಸಂಸ್ಕೃತಿ ಮತ್ತು ಅದರ ಪ್ರಕ್ರಿಯೆಗಳು)</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೈಕಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾರ್ಥಿಗಳಿಗೆ ಮಾರ್ಗಸೂಚಿಗಳನ್ನು ಪ್ರದರ್ಶಿಸಬೇಕು:</p> <p>KA1. ಸಂಸ್ಥೆಯನ್ನು ಪ್ರತಿನಿಧಿಸುವಲ್ಲಿ ಪಾತ್ರದ ಪ್ರಾಮುಖ್ಯತೆ</p> <p>KA2. ಪ್ರಮಾಣಿತ ಸಮಾವಸ್ಥ, ಹೆಸರು ಬ್ಯಾಡ್‌ಗಳು ಮತ್ತು ನಿರ್ಣಾಯಕ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ಸಾಂಸ್ಕಿಕ ಮಾರ್ಗಸೂಚಿಗಳು</p>

TEL/N0105

ಅಂಗಡಿ/ಶೋರೂಂ/ಷಿಟ್ಟೆಚ್ ಮತ್ತು ಸ್ವಯಂ ನಿರ್ವಹಣೆ

B. ತಾಂತ್ರಿಕ ಜ್ಞಾನ	<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಾತ್ಮಾದಿಕೊಳ್ಳಬೇಕು:</p> <p>KB1. ಅಂಗಡಿ ನಿರ್ವಹಣೆಯ ಕಾರ್ಯವು ಪ್ರಕ್ರಿಯೆ, ದಾಸ್ತಾನು ಸಂಖೆಗಳನ್ನು ವ್ಯಾಖ್ಯಾನಿಸಿ, ಮತ್ತು ಉತ್ಪನ್ನ ಪ್ರದರ್ಶಿಸಲಾದ ಪ್ರಾಯಂತ್ರೀ ಸ್ವಾರ್ಥ ಮತ್ತು ಉತ್ಪನ್ನ.</p> <p>KB2. ಉತ್ಪನ್ನ/ಪ್ರಕ್ರಿಯೆಯ ಬದಲಾವಣೆಗಳು, ಹೊಸ ಯೋಜನೆಗಳು/ಕೊಡುಗೆಗಳು ಮತ್ತು ಸ್ವೇರ್ ಮ್ಯಾನೇಜರಾನಿಂದ ಗುರಿ ಮತ್ತು ನಿಗದಿತ ಕಾರ್ಯವಿರುತ್ತಾರೆಯನ್ನು ಪಡೆಯಲು ಬೆಳೆಗಿನ ಸಂಪೂರ್ಣ ವರದಿ ಹಾಜರಾತಿಯ ಪ್ರಾಮುಖ್ಯತೆ</p>
ಕೌಶಲ್ಯಗಳು (ಗಳು)	
A. ಕೋರ್ ಸ್ಕೂಲ್ (ಪ್ರಥಾನ ಕೌಶಲ್ಯಗಳು)/ಜೆನೆರಿಕ್ ಸ್ಕೂಲ್	<p>ಒಂದುವ ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಾತ್ಮಾದಿಕೊಳ್ಳಬೇಕು:</p> <p>SA1. ಕಿರುಮುಸಕೆಗಳು, ಕರಪತ್ರಿಗಳು ಮತ್ತು ದೃವಂದಿನ ಸಂಪೂರ್ಣ ವರದಿ ಹಾಳೆಗಳನ್ನು ಒಂದುವ ಮೂಲಕ ಇತ್ತೀಚಿನೆ ಜಾನಪದವನ್ನು ಪಡೆದುಕೊಳ್ಳಬುದು</p>
ಗೃಹಿಕಾ ಕೌಶಲ್ಯಗಳು	
<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಾತ್ಮಾದಿಕೊಳ್ಳಬೇಕು:</p> <p>SA2. ಮಾರಾಟ ಗುರಿಗಳನ್ನು ಅಧ್ಯಾತ್ಮಾದಿಕೊಳ್ಳಬುದು</p>	
ಮೌಲಿಕ ಸಂವಹನ (ಆಲಿಸುವ ಮತ್ತು ಮಾತನಾಡುವ ಕೌಶಲ್ಯಗಳು)	
<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಾತ್ಮಾದಿಕೊಳ್ಳಬೇಕು:</p> <p>SA3. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯನ್ನು ನಿರ್ಗತವಾಗಿ ಮಾತನಾಡುವುದು ಮತ್ತು ಅಧ್ಯಾತ್ಮಾದಿಕೊಳ್ಳಬೇಕು</p> <p>SA4. ಗ್ರಾಹಕರ ಸಂವಹನ ಶೈಲಿಯನ್ನು ಅಳೆಯಿರಿ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸುವುದು</p> <p>SA5. ಬೆಳೆಗಿನ ಸಂಪೂರ್ಣ ಇಂಟರ್ವೆನ್‌ನಲ್ ಸ್ಕೂಲ್ ಸಮಯದಲ್ಲಿ ಗೆಳೆಯರು/ಹಿರಿಯರೊಂದಿಗೆ ಸ್ವಷ್ಟವಾಗಿ ಸಂವಹನ ನಡೆಸುವುದು</p>	

TEL/N0105

ಅಂಗಡಿ/ಶೋರೂಂ/ಬೆಳ್ಳಿಟ್‌ ಮತ್ತು ಸ್ವಯಂ ನಿರ್ವಹಣೆ

<p>B. ಪ್ರತಿಪರ ಕೌಶಲ್ಯಗಳು</p> <p>ಪರಸ್ಪರ ವ್ಯಕ್ತಿ ಅಂತರ್ಗತ ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <ul style="list-style-type: none"> SB1. ಆಷಾಳಾದಕರ ವೈಶಿಷ್ಟ್ಯವನ್ನು ವ್ಯಕ್ತಪಡಿಸುವುದು ಮತ್ತು ಜನರೋಂದಿಗೆ ಸಂಪರ್ಹನವನ್ನು ಆನಂದಿಸುವುದು SB2. ಪರಿಣಾಮಕಾರಿಯಾಗಿ ಭಾಷಾಂತರಿಸುವುದು ಮತ್ತು ಮಾಹಿತಿಯನ್ನು ರವಾನಿಸುವುದು SB3. ಇತರರ ಭಾವನೆಗಳನ್ನು ನಿರೀರವಾಗಿ ಅಧ್ಯೋಸಿಕೊಳ್ಳಬೇಕು ಮತ್ತು ಸಹಾನುಭಾಳಿಯಿಂದ ಪ್ರತಿಕ್ರಿಯಿಸುವುದು SB4. ಇತರರ ಭಾವನೆಗಳಿಗೆ ಸಂವೇದನಾರ್ಥಿಲರಾಗಿರ ಮತ್ತು ಸಂಘರ್ಷಗಳನ್ನು ಶಾಂತವಾಗಿ ಪರಿಹರಿಸುವುದು SB5. ಸೌಕರ್ಯವನ್ನು ಸೃಷ್ಟಿಸಲು ಗ್ರಾಹಕರ ಭಾಷೆಗೆ ಬದಲಿಸುವುದು SB6. ಗ್ರಾಹಕರು ಸ್ವೀಕರಿಸಿದ ಭಾಷೆಯೊಂದಿಗೆ ಹತಾಶೆಯ ಮಟ್ಟವನ್ನು ಗುರುತಿಸುವುದು 	<p>ಚಾಂಧವ್ಯಾ ಬೆಳೆಸುವುದು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <ul style="list-style-type: none"> SB7. ಕೋಪಗೊಂಡ ಅಥವಾ ನಿಂದನೀಯ ಗ್ರಾಹಕರನ್ನು ನಿರ್ವಹಿಸುವುದು SB8. ಸೊಜನ್ಯ ಮತ್ತು ವ್ಯಕ್ತಿಪರತೆಯನ್ನು ಪ್ರದರ್ಶಿಸುವುದು SB9. ತಾಳ್ಳೆಯಿಂದಿರ ಮತ್ತು ಗಮನವಿಟ್ಟು ಆಲಿಸುವುದು SB10. ಕೆಲಸದ ಸ್ಥಳದಲ್ಲಿ ತಿಳುವಳಿಕೆ ಮತ್ತು ಸಹಕಾರವನ್ನು ಭದ್ರಪಡಿಸಿಕೊಳ್ಳಲು ಗೆಳೆಯರೊಂದಿಗೆ ಚಾಂಧವ್ಯಾವನ್ನು ಬೆಳೆಸಿಕೊಳ್ಳುವುದು
<p>ಸಮಯ ನಿರ್ವಹಣೆ</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <ul style="list-style-type: none"> SB11. ಅಂಗಡಿಯಲ್ಲಿ ಬಹು ಜವಾಬ್ದಾರಿಗಳನ್ನು ನಿರ್ವಹಿಸುವಾಗ ಸಮಯವನ್ನು ನಿರ್ವಹಿಸುವುದು 	

TEL/N0105


ಅಂಗಡಿ/ಶೋರೂಂ/ಜಿಲ್ಲೆಟ್ ಮತ್ತು ಸ್ವಯಂ ನಿರ್ವಹಣೆ

NOS ಅವೃತ್ತಿಯ ನಿಯಂತ್ರಣೆ:

NOS ಕೋಡ್	TEL/N0105		
ಕ್ರೆಡಿಟ್‌ಗಳು NSQF	ನಿರ್ವಹಣೆ ಗುರುತ್ವದೆ	ಅವೃತ್ತಿ ಸಂಖ್ಯೆ	1.0
ಕೈಗಾಂಕೆ	ಟೆಲಿಕಾಂ	ಕರಡು ರಚನೆಯಾದ ದಿನಾಂಕ	28/03/2013
ಉದ್ಯಮದ ಉಪ ವಲಯ	ಸೇವೆ ಮೊರ್ಯಕೆದಾರರು	ಅಂತಿಮ ಪರಿಶೀಲನೆ ದಿನಾಂಕ	21/06/2018
ಉದ್ಯೋಗ	ಗ್ರಾಹಕ ಸೇವೆ	ಮುಂದಿನ ಪರಿಶೀಲನೆ ದಿನಾಂಕ	31/03/2019



ರಾಷ್ಟ್ರೀಯ ಬೆಂದ್ರೋಗಿಕ ಮಾನದಂಡ



ಅವಳೋಕನ

ಈ ಫಾಟಕವು ನೇರ-ಸಂದರ್ಶನದ ಗ್ರಾಹಕರಿಗಾಗಿ ಟೆಲಿಕಾಂ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡುವ ತಂತ್ರಗಳಿಂದ ಅಡಕವಾಗಿದೆ.

TEL/N0106

ಮಾರಾಟ, ಮೇಲ್ಯಾಬಿ ಮಾರಾಟ ಮತ್ತು ತಿರುವು ಮಾರಾಟ



TEL/N0106	
ವಿಭಾಗದ ಕೋಡ್ ವಿಭಾಗದ ಶೈಕ್ಷಣಿಕ (ಕಾರ್ಯ)	ಮಾರಾಟ, ಮೇಲ್ಯಾಬಿ ಮಾರಾಟ ಮತ್ತು ತಿರುವು ಮಾರಾಟ
ವಿವರಣೆ	<p>ಈ ಒಳಣಿ ವಿಭಾಗವು ಅಂಗಡಿ/ಫೋರ್ಮೋ/ಮಳಿಗೆಯಲ್ಲಿ ನೇರಸಂದರ್ಶನದ ಗ್ರಾಹಕರಿಗೆ ಅವರ ಅವಶ್ಯಕತೆಗಳ ಆಧಾರದ ಮೇಲೆ, ಹೇಗೆ ಮತ್ತು ಯಾವಾಗ ಮಾರಾಟ ಮಾಡುವುದು, ಮೇಲ್ಯಾಬಿ ಮಾರಾಟ ಮಾಡುವುದು ಮತ್ತು ತಿರುವು-ಮಾರಾಟ ಮಾಡುವ ಕಾರ್ಯಪ್ರಕ್ರಿಯೆಯನ್ನು ಒಳಗೊಂಡಿದೆ.</p>
ವಾಯಾಪ್ತಿ	<p>ಈ ವಿಭಾಗವು/ಕಾರ್ಯವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:</p> <p>ಪ್ರಮುಖ ಮದ್ಯಸ್ಥಕೆದಾರರು:</p> <ul style="list-style-type: none"> • ಗ್ರಾಹಕರ ಕಾಳಜಿ ಕಾರ್ಯನಿರ್ವಾಹಕರು • ಗ್ರಾಹಕರು <p>ಕೆಳಗಿನ ಆಧಿಕ ಚಟುವಟಿಕೆಗಳಾಗಿ ಸೂಕ್ತ ಅವಕಾಶವನ್ನು ಗುರುತಿಸುವುದು:</p> <ul style="list-style-type: none"> • ಮಾರಾಟ • ಮೇಲ್ಯಾಬಿ-ಮಾರಾಟ • ತಿರುವಿನ-ಮಾರಾಟ <p>ಮಾರಾಟ/ಮೇಲ್ಯಾಬಿ-ಮಾರಾಟ/ತಿರುವಿನ-ಮಾರಾಟ:</p> <ul style="list-style-type: none"> • ಉತ್ತರಾಂಗಾಳು • ಸೇವೆಗಳು <p>ನೇರ-ಸಂದರ್ಶನದ ಗ್ರಾಹಕರನ್ನು ವಿಚಾರಿಸುವುದು</p>
ವಾಯಾಪ್ತಿಗೆ ಸಂಬಂಧಿಸಿದ ಕಾರ್ಯಕ್ರಮ ಮತ್ತೆಯ ಮಾನದಂಡ (PC):	
ಅಂಶ	ಕಾರ್ಯಕ್ರಮ ಮತ್ತೆಯ ಮಾನದಂಡಗಳು
	<p>ಸಕ್ರಮಾಗಬೇಕಾದರೆ, ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಇವುಗಳನ್ನು ಮಾಡಲು ಸಮರ್ಥರಾಗಿರಬೇಕು:</p> <p>PC1. ಗ್ರಾಹಕರ ವಿರೀದಿ ಮಾಡರಿಯನ್ನು ಅಧ್ಯಕ್ಷಮಾಡಿಕೊಳ್ಳುವುದು ಮತ್ತು ಗ್ರಾಹಕೀಕರಿಸಿದ ಪರಿಹಾರವನ್ನು ನೀಡುವುದು</p> <p>PC2. ಗ್ರಾಹಕರ ವಿಶೇಷಣೆಯ ಆಧಾರದ ಮೇಲೆ, ಅಷ್ಟಿದಲ್ಲಿರುವ ಉತ್ತರಾಂಗಾಳನ್ನು ಮತ್ತು ಹೊಸ ಉತ್ತರಾಂಗಾಳನ್ನು/ಸೇವೆಗಳನ್ನು ಮಾರಾಟ ಮಾಡುವುದು, ಮೇಲ್ಯಾಬಿ-ಮಾರಾಟ ಮಾಡುವುದು ಮತ್ತು ತಿರುವು-ಮಾರಾಟ ಮಾಡುವುದು</p> <p>PC3. ಅಂಗಡಿಯ ಕಾರ್ಯಕ್ರಮ ಮತ್ತೆಯನ್ನು/ಮಾರಾಟದ ಗುರಿಗಳನ್ನು/ಲಾಭದಾಯಕತೆಯನ್ನು ಸಾಧಿಸುವುದು</p> <p>PC4. ಬ್ರಾಂಡ್ ಮರುಸ್ಥಾಪನೆ ಮತ್ತು ಗ್ರಾಹಕರ ಶೈಲಿಯನ್ನು ಸುಲಭಗೊಳಿಸಲು ಗ್ರಾಹಕರ ತೊಡಗಿಕೊಳ್ಳುವ ಉಪಕ್ರಮಗಳನ್ನು ಯೋಜಿಸುವುದು ಮತ್ತು ಕಾರ್ಯಗತೊಳಿಸುವುದು</p> <p>PC5. ಕಂಪನಿಯ ಉತ್ತರಾಂಗಾಳನ್ನು/ಸೇವೆಗಳನ್ನು ಬಳಸುವ ಬಗೆ ಗ್ರಾಹಕರಿಗೆ ಶೀಕ್ಷಣೆ ನೀಡುವುದು</p> <p>PC6. ಕೆಲಸದ ಪಾಠ್ಯಕ್ರಿಯೆಯನ್ನು ಪಡೆದುಕೊಳ್ಳುವುದು</p>
ಜಾಣ್ಣ ಮತ್ತು ತಿಳುವಳಿಕೆ	
A. ಸಾಂಸ್ಕರಿಕ ಸಂದರ್ಭ ಸನ್ನಿವೇಶ (ಕಂಪನಿಯ ಜಾಣ್ಣನ್ / ಸಂಸ್ಥೆ ಮತ್ತು ಅದರ ಪ್ರಕ್ರಿಯೆಗಳು)	<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಮಾಡಿಕೊಳ್ಳಬೇಕು:</p> <p>KA1. ಸಂಸ್ಥೆಯನ್ನು/ಕಂಪನಿಯನ್ನು ಪ್ರತಿನಿಧಿಸುವಲ್ಲಿ ಪಾತ್ರದ ಪ್ರಾಮುಖ್ಯತೆ</p> <p>KA2. ಅವರನ್ನು ಗ್ರಾಹಕರಿಗೆ ಪಿಚ್ ಮಾಡುವ ಸಲುವಾಗಿ ಉತ್ತರಾಂಗ/ಸೇವೆಗಳ ಶೈಲಿಯ ಪೂರ್ಣತೆ</p> <p>KA3. ಸ್ವಫ್ಟ್‌ರೆಯ ಮೂಲಕ ನಿಮ್ಮ ಸ್ವಂತ ಉತ್ತರಾಂಗ/ಸೇವೆಯ ಸಾಮರ್ಥ್ಯಗಳು ಮತ್ತು ಮಿತಿಗಳು</p>

TEL/N0106

ಮಾರಾಟ, ಮೇಲ್ಮೈ ಮಾರಾಟ ಮತ್ತು ತಿರುವು ಮಾರಾಟ

B. ತಾಂತ್ರಿಕ ಜ್ಞಾನ	<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> KB1. ಕಂಪ್ಯೂಟರ್ ಮತ್ತು ಎಂಎಸ್ ಎಕೆಲ್ನ ಮೂಲಭಾತ ಕಾರ್ಯವೈರಿ KB2. ಇತ್ತೀಚಿನ ಉತ್ಸ್ವಗಳ ಮತ್ತು ಸೇವೆಗಳ ಸ್ಥಳ KB3. ಗ್ರಾಹಕರ ಖಾತೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಇಂಟರ್ ನೇಟ್ ಉಪಕರಣಗಳು ಮತ್ತು ಸಿಆರ್‌ಎಂ ನ ನ್ಯಾಂಗಿಷ್ಟನ್ KB4. ಕಾರ್ಯಕ್ರಮತೆಯ ಮತ್ತು ಮಾರಾಟದಲ್ಲಿರುವ ಗುರಿಗಳು
ಕೌಶಲ್ಯಗಳು (S)	
A. ಕೋರ್ ಸ್ಕೂಲ್ (ಪ್ರಧಾನ ಕೌಶಲ್ಯಗಳು)/ ಜನ್ಯೆರಿಕ್ ಸ್ಕೂಲ್	<p>ಒಂದು ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SA1. ಇಂಟರ್ ನೇಟ್ ಪೋರ್ಟ್‌ಲ್ ಮೂಲಕ ಸಂಸ್ಥೆಯನ್ನು ಉಲ್ಲೇಖಿಸಿ ಹೊಸ ಉತ್ಸ್ವಗಳು ಮತ್ತು ಸೇವೆಗಳ ಬಗ್ಗೆ ಓದಿ SA2. ಬೋರ್ಡರ್‌ಗಳು, ಕರಪತ್ರಗಳು ಮತ್ತು ದೈನಂದಿನ ಬ್ರೇಫಿಂಗ್ ಶೀಟ್‌ಗಳನ್ನು ಒಂದು ಮೂಲಕ ಇತ್ತೀಚಿನ ಜ್ಞಾನವನ್ನು ಪಡೆದುಕೊಳ್ಳಬೇಕು <p>ಒಂದು ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SA3. ಸಿಆರ್‌ಎಂ/ಎಂಎಸ್ ಎಕೆಲ್ನ್ ನಲ್ಲಿ ಸಂಪೂರ್ಣ ಮತ್ತು ಸರಿಯಾದ ಗ್ರಾಹಕ ಚರ್ಚೆಗಳನ್ನು ರೆಕಾರ್ಡ್ ಮಾಡುವುದು SA4. ಯಾವುದೇ ವ್ಯಾಕರಣ ದೋಷಗಳಲ್ಲದೆ ಸರಿಯಾದ ವಾಕ್ಯಗಳನ್ನು ರೂಪಿಸುವುದು SA5. ಇತರ ಇಲಾಖೆಗಳ ವಿಶೇಷಜ್ಞತೆ/ಕ್ರಿಯೆಗಾಗಿ ನಿರ್ವಿರವಾದ ಮತ್ತು ಸ್ವಷ್ಟವಾದ ಮಾಹಿತಿಯನ್ನು ದಾಖಲಿಸುವುದು <p>ಗ್ರಹಿಕ ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SA6. ಉತ್ಸ್ವ/ಸೇವೆಯನ್ನು ಹಿಂದೆ ಮಾಡುವ ಮೊದಲು ಪರಿಸ್ಥಿತಿಯನ್ನು ಗುರುತಿಸಿ ಮತ್ತು ಗ್ರಾಹಕರ ಮನಸ್ಸಿನಲ್ಲಿಯನ್ನು ಓದಿ / ಅಧ್ಯಯನಾದಿಕೊಳ್ಳಬೇಕು SA7. ಸಿಆರ್‌ಎಂ ನಲ್ಲಿ ಉಲ್ಲೇಖಿಸಲಾದ ಟೀಕೆಗಳನ್ನು ಅಧ್ಯಯನಾದಿಕೊಳ್ಳಬೇಕು SA8. ಗ್ರಾಹಕರು ವಿವರಿಸಿದ ಸಮಸ್ಯೆಯನ್ನು ಗುರುತಿಸಿ ಮತ್ತು ಸೂಕ್ತ ಪರಿಹಾರವನ್ನು ಒದಗಿಸುವುದು <p>ಮೌಲಿಕ ಸಂವಹನ (ಕೇಳುವ ಮತ್ತು ಮಾತನಾಡುವ ಕೌಶಲ್ಯಗಳು)</p> <p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SA9. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯನ್ನು ನಿರ್ಗತಿಂಬಾಗಿ ಮಾತನಾಡುತ್ತಾರೆ ಮತ್ತು ಅಧ್ಯಯನಾದಿಕೊಳ್ಳುತ್ತಾರೆ SA10. ಸಂಬಂಧಿತ ಉತ್ಪರ್ಯೋಂದಿಗೆ ಗ್ರಾಹಕರ -ಫೋ ಗೆ ಪ್ರತಿಕ್ರಿಯಿಸಿ SA11. ಗ್ರಾಹಕರ ಸಂವಹನ ಶೈಲಿಯನ್ನು ಅಳೆಯಿರ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸಿ SA12. ಸಮಸ್ಯೆಯ ಸ್ವರೂಪವನ್ನು ಅಧ್ಯಯನಾದಿಕೊಳ್ಳಲು ಗ್ರಾಹಕರನ್ನು ಸೂಕ್ತವಾಗಿ ತನಿಬೇ ಮಾಡಿ SA13. ಸ್ವಷ್ಟ ಸೂಚನೆಗಳನ್ನು ನೀಡಿ ಮತ್ತು ಗ್ರಾಹಕರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬೇಕು SA14. ಗ್ರಾಹಕರೊಂದಿಗೆ ಸಂವಹನ ನಡೆಸುವಾಗ ಪರಿಭಾಷೆ, ಗ್ರಾಮ್ಯ, ಶಾಂತಿಕೆ ಪದಗಳು ಮತ್ತು ಸಂಸ್ಕೃತಪ್ರಾಂಗಣಗಳನ್ನು ಬಳಸುವುದನ್ನು ತೆಗ್ಗಿಸಿ

TEL/N0106

Sell, up-sell and cross-sell

B. ವೃತ್ತಿಪರ ಕೌಶಲ್ಯಗಳು	<p>ಪರಸ್ಪರ ಷ್ಟೇಚ್ ಅಂಶಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾದಿಕೊಳ್ಳಬೇಕು:</p> <ul style="list-style-type: none"> SB1. ಆಹಾರಕರ ಷ್ಟೇಚ್ವನ್ನು ಪ್ರಸ್ತುತಪಡಿಸುವುದು ಮತ್ತು ಜನರೋಂದಿಗೆ ಸಂವಹನವನ್ನು ಆನಂದಿಸುವುದು SB2. ಇತರರ ಭಾವನೆಗಳಿಗೆ ಸಂವೇದನಾರ್ಥಿಲರಾಗುವುದು ಮತ್ತು ಸಂಘರ್ಷಗಳನ್ನು ಶಾಂತವಾಗಿ ಪರಿಹಿತಿಸುವುದು SB3. ಸೌಕರ್ಯವನ್ನು ಸೃಷ್ಟಿಸಲು ಗ್ರಾಹಕರ ಭಾಷೆಗೆ ಬದಲಿಸುವುದು SB4. ಗ್ರಾಹಕರೊಂದಿಗೆ ಗೆಲುವಿನ ಪರಿಸ್ಥಿತಿಯನ್ನು ರಚಿಸುವುದು SB5. ಕಂಪನಿಯ ಉತ್ಪನ್ನಗಳು/ಸೇವೆಗಳನ್ನು ವಿರೀದಿಸಲು ಗ್ರಾಹಕರಿಗೆ ಮನವರಿಕೆ ಮಾಡುವುದು
ಗ್ರಾಹಕ ಕೇಂದ್ರತತೆ	<p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾದಿಕೊಳ್ಳಬೇಕು:</p> <ul style="list-style-type: none"> SB6. ಕೋಪಗೊಂಡ ಅಧಿಕಾರಿ ನಿಂದನೀಯ ಗ್ರಾಹಕರನ್ನು ನಿರ್ವಹಿಸುವುದು SB7. ಸೌಜನ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸುವುದು SB8. ತಾಳ್ಳೆಯಿಂದಿರಿ ಮತ್ತು ಗ್ರಾಹಕರನ್ನು ಗಮನವಿಟ್ಟು ಆಲಿಸುವುದು SB9. ಗ್ರಾಹಕರ ಅಗತ್ಯಕ್ಕೆ ಸೂಕ್ತವಾದ ಉತ್ಪನ್ನ/ಸೇವೆಯನ್ನು ಒದಗಿಸುವುದು
ಮಾರಾಟ ಕೌಶಲ್ಯಗಳು	<p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾದಿಕೊಳ್ಳಬೇಕು:</p> <ul style="list-style-type: none"> SB10. ಮಾರಾಟ/ಮೇಲ್ಮೈ-ಮಾರಾಟ/ತಿರುವ್ಣ-ಮಾರಾಟ ಮಾಡುವ ಅವಕಾಶವನ್ನು ಗುರುತಿಸುವುದು SB11. ಸಂವಾದದ ಉದ್ದೇಶಕ್ಕೂ ಸಂಬಂಧಿತ ಹಂತಗಳಲ್ಲಿ ಉತ್ಪನ್ನ/ಸೇವೆಯ ಬದ್ಧತೆಯನ್ನು ವಿರೀದಿಸುವಂತೆ ತಿಳಿಸುವುದು

TEL/N0106


Sell, up-sell and cross-sell

NOS ಆವೃತ್ತಿಯ ನಿಯಂತ್ರಣೆ

NOS ಕೋಡ್	TEL/N0106		
ಕ್ರೊಷ್ಟ್‌ಗ್ಲ್ ನ್ಸ್‌ಎಫ್	ನಿರ್ದಿಷ್ಟ ಸಂಪನ್ಮೂಲ ಸಂಪನ್ಮೂಲ ಸಂಪನ್ಮೂಲ	ಆವೃತ್ತಿ ಸಂಖ್ಯೆ	1.0
ಕ್ರೊಷ್ಟ್‌ಗ್ಲ್ ನ್ಸ್‌ಎಫ್	ಉದ್ದೇಶ ಮಾರ್ಕೆಟ್‌ನ ವರ್ಣನೆ	ಕರಡು ರಚನೆಯಾದ ದಿನಾಂಕ	28/03/2013
ಉದ್ದೇಶ ಮಾರ್ಕೆಟ್‌ನ ವರ್ಣನೆ	ಸೇವೆ ಮೌಲ್ಯಕ್ಕೆದಾರರು	ಅಂತಿಮ ಪರಿಶೀಲನೆ ದಿನಾಂಕ	21/06/2018
ಉದ್ದೇಶ ಮಾರ್ಕೆಟ್‌ನ ವರ್ಣನೆ	ಗ್ರಾಹಕ ಸೇವೆ	ಮುಂದಿನ ಪರಿಶೀಲನೆ ದಿನಾಂಕ	31/03/2019



ರಾಷ್ಟ್ರೀಯ ಬೈದ್ಯೋಗಿಕ ಮಾನದಂಡ



ಅವಳೋಕನ

ಈ ಫಾಟಕವು ನೇರ ಸಂದರ್ಭನದ ಗ್ರಾಹಕರಿಗೆ ಅವರ ಕಾಳಜಿಗಳಿಗೆ ನಿರ್ಜಾಯಗಳನ್ನು ನಿರ್ವಹಿಸುವ, ಒಗ್ಗೆಂದರಿಸುವ ಮತ್ತು ಅನುಸರಿಸುವ ಮೂಲಕ ಗ್ರಾಹಕ ಸೇವೆಯನ್ನು ಒದಗಿಸುವುದು.

TEL/N0107

ಸರ್ವೀಸ್ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ



ವಿಭಾಗದ ಕೋಡ್ ವಿಭಾಗದ ಶೀಫೋದನ (ಕಾರ್ಯ)	TEL/N0107 ಸೇವಾ ಮೇಜು ಮತ್ತು ಗ್ರಾಹಕ ನಿರ್ವಹಣೆ
ವಾಸ್ತವಿಕ ಸಂಖ್ಯೆಗಳನ್ನು ಒಳಗೊಂಡಿದೆ:	<p>ಈ ವಿಭಾಗ/ಕಾರ್ಯವು ಈ ಕೆಳಗಿನವುಗಳನ್ನು ಒಳಗೊಂಡಿದೆ:</p> <p>ಪ್ರಮುಖ ಪಾಲುದಾರರು:</p> <ul style="list-style-type: none"> • ಗ್ರಾಹಕ ಕಾಳಜಿ ಅಥವಾ ಕಾರ್ಯಾಲಯ • ಗ್ರಾಹಕರು <p>ಇದರ ಸೇವಾ ನಿರ್ವಹಣೆ:</p> <ul style="list-style-type: none"> • ಮಂಡಳಿಯಲ್ಲಿ ಹೊಸ ಗ್ರಾಹಕರು • ಅಸ್ತಿತ್ವದಲ್ಲಿರುವ ಗ್ರಾಹಕರು • ಸಂಭಾವ್ಯ ಗ್ರಾಹಕರು
ಅಂಶ	ಕಾರ್ಯಕ್ಷಮತೆಯ ಮಾನದಂಡಗಳು
	<p>ಸಮರ್ಥರಾಗಲು, ಉದ್ಯೋಗದಲ್ಲಿರುವ ಬಳಕೆದಾರ/ವೈಯಿಕು ಇದನ್ನು ಮಾಡಲು ಸಮರ್ಥರಾಗಿರಬೇಕು:</p> <p>PC1. ವಾಕ್-ಇನ್ ಗ್ರಾಹಕರ ಸಂಖ್ಯೆಯ ಡೇಟಾ ನಿರ್ವಹಣೆ ಮತ್ತು ಕ್ರಾನಿಕ್ ನಿರ್ವಹಣೆಗಾಗಿ ಸ್ಥಾಪಿಸಿದರೆ ಕೋಕನ್ ವ್ಯವಸ್ಥೆಯನ್ನು ಅನುಸರಿಸಿ</p> <p>PC2. ಗ್ರಾಹಕರ ಅಧಾರದ ವರ್ಗಗಳಿಗೆ ಅಧ್ಯತ್ಮ ನೀಡಿ ಮತ್ತು ತಿರಿಗೆ ಅನುಗುಣವಾಗಿ ಅವರಿಗೆ ಹಾಜರಾಗುವುದು</p> <p>PC3. ವಾಕ್-ಇನ್ ಗ್ರಾಹಕರು ಮತ್ತು ಅವರಿಂದ ಚಂದಾದಾರರಾಗಿರುವ ಉತ್ಪನ್ನಗಳು/ಸೇವೆಗಳನ್ನು ನಿರ್ವಹಿಸುವುದು</p> <p>PC4. ಗ್ರಾಹಕರ ಪರಿಸ್ಥಿತಿಯ ಸ್ಥಿರೂಪವನ್ನು ಪ್ರಶ್ನೆ, ವಿನಂತಿ ಅಥವಾ ದೂರು ಎಂದು ವರ್ಗೀಕರಿಸುವುದು</p> <p>PC5. ಯಾವುದೇ ಖಾತೆಗೆ ಸಂಬಂಧಿಸಿದ ಮಾಹಿತಿಗಾಗಿ ಗ್ರಾಹಕರ ವಿವರಗಳನ್ನು ಪರಿಶೀಲಿಸುವುದು</p> <p>PC6. ಗ್ರಾಹಕರ ದಾಖಿಲೆಗಳ ನಿರ್ವಹಣೆ ಮತ್ತು ಸಂಪೂರ್ಣತೆಯನ್ನು ಮೇಲ್ಮೈಕಾರಣ ಮಾಡುವುದು ಮತ್ತು ಅವಳಿಗಳನ್ನು ಬ್ಯಾಕೆಂಡ್/ಆರ್ಯಾ ಇಲಾಖೆಗೆ ಪ್ರಕ್ರಿಯೆಗೊಳಿಸುವುದು</p> <p>PC7. ಕ್ಯಾರೆಸಿ ಲಾಗಿನ್ ಮಾಡಲು ಗ್ರಾಹಕರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಹೊಳ್ಳಿ ಮತ್ತು ಪರಿಹರಿಸುವುದು</p> <p>PC8. ತ್ವರಿತ ಪರಿಹಾರವನ್ನು ಕಂಡುಹಿಡಿಯಲಾಗದಿದ್ದರೆ, ಗ್ರಾಹಕರಿಗೆ ರೆಸಲ್ಯೂಶನ್ ಸಮಯದ ಅಂದಾಜನ್ನು ಒದಗಿಸುವುದು</p> <p>PC9. ಗ್ರಾಹಕರ ಸಂವಹನವನ್ನು ಪ್ರಶ್ನೆ, ವಿನಂತಿ ಅಥವಾ ದೂರಿನಂತೆ ದಾಖಿಲಿಸುವುದು</p> <p>PC10. ಸಮರ್ಥ ಆಂತರಿಕ/ಭಾಷ್ಯ ತಜ್ಞರಿಗೆ ಪರಿಹರಿಸಲಾಗದ ಸಮಸ್ಯೆಗಳನ್ನು ಹೆಚ್ಚಿಸುವುದು</p> <p>PC11. ಬಿಲ್ ಪಾವತಿಗಳು/ರೀಚಾರ್ಚ್ ಗಳ ವಿರುದ್ಧ ಪಾವತಿ ಸಂಗ್ರಹಣೆ ಮತ್ತು ಸಲ್ಲಿಕೆ ಪ್ರಕ್ರಿಯೆಯನ್ನು ಮಾಡುವುದು</p> <p>PC12. ಸರದಿಯಲ್ಲಿರುವ ಇತರ ಗ್ರಾಹಕರಿಗೆ ಹಾಜರಾಗಲು ಟಿಪ್ಪಣಿ ಬಳಗೆ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು</p> <p>PC13. ಗ್ರಾಹಕರ ಕಾಳಜಿಯನ್ನು ವಿಶೇಷಿಸಿ ಮತ್ತು ಸೂಕ್ತವಾದ ಧಾರಣ ಸಾಧನವನ್ನು ಬಿಚ್ ಮಾಡುವುದು</p> <p>PC14. ಗ್ರಾಹಕರ ಸಾಧನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರಾರಿಸಿ ಮತ್ತು ಪರಿಹರಿಸುವುದು</p> <p>PC15. ಪ್ರತಿಕ್ರಿಯೆ ರಿಜಿಸ್ಟ್ರೇಶನ್/ಪ್ರಸ್ತಕದಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆಯುವುದು</p> <p>PC16. ಗ್ರಾಹಕರ ಅನುಕೂಲಕ್ಕಾಗಿ ಸಬಲೀಕರಣ ಮಾಡುತ್ತಿರುತ್ತಾಗೆ ಅನ್ನು ಬಳಸುವುದು</p>

TEL/N0107

ಸವೀಂ ಸೋ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ

ಜ್ಞಾನ ಮತ್ತು ತಿಳುವಳಿಕೆ	
A. ಸಾಂಕ್ಷಿಕ ಸಂದರ್ಭಸ್ನಿಯೇಶ (ಕಂಪನಿಯ ಜ್ಞಾನ / ಸಂಸ್ಥೆ ಮತ್ತು ಅದರ ಪ್ರಕ್ರಿಯೆಗಳು)	ಉದ್ದೋಷದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾದಿಕೊಳ್ಳಬೇಕು:
B. ತಾಂತ್ರಿಕ ಜ್ಞಾನ	ಉದ್ದೋಷದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾದಿಕೊಳ್ಳಬೇಕು:

ಕೌಶಲ್ಯಗಳು (S)



TEL/N0107

ಸರ್ವೀಸ್ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ

<p>A. ಕೋರ್ ಸ್ಕೂಲ್ (ಪ್ರಥಮ ಕಾಶಲ್ಯಗಳು)/ ಜೆನೆರಿಕ್ ಸ್ಕೂಲ್</p>	<p>ಒದುವ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರನು/ವೈಕಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧಿಕಾರಿಯಾದಿಕೊಳ್ಳಬೇಕು:</p> <ul style="list-style-type: none"> SA1. ಇಂಟ್ರಾ ನೆಟ್ ಮೋಡ್ಯುಲ್ ಮೂಲಕ ಸಂಸ್ಥೆಗೆ ಸಂಬಂಧಿಸಿದ ಹೊಸ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಓದಿ SA2. ಕರಪತ್ರಗಳು ಮತ್ತು ಕರಪತ್ರಗಳನ್ನು ಒದುವ ಮೂಲಕ ಇತ್ತೀಚಿನ ಜ್ಞಾನದೊಂದಿಗೆ ಪಕ್ಷದಲ್ಲಿ ಇರಿ <p>ಬರವಣಿಗೆಯ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರನು/ವೈಕಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧಿಕಾರಿಯಾದಿಕೊಳ್ಳಬೇಕು:</p> <ul style="list-style-type: none"> SA3. ಸಿಆರ್ ಎಂ/ಎಂಎಸ್ ಎಸ್ಕೆಲ್ಸನಲ್ಲಿ ಸಂಪೂರ್ಣ ಮತ್ತು ಸರಿಯಾದ ಗ್ರಾಹಕ ಚರ್ಚೆಗಳನ್ನು ರೆಕಾರ್ಡ್ ಮಾಡಬೇಕು SA4. ಯಾವುದೇ ವ್ಯಾಕರಣ ದೋಷಗಳಲ್ಲದೆ ಸರಿಯಾದ ವಾಕ್ಯಗಳನ್ನು ರೂಪಿಸಬೇಕು SA5. ಇತರ ಇಲಾಖೆಗಳ ವಿಶೇಷಣೆ/ಕ್ರಿಯಾಗಾಗಿ ನಿರ್ವಾಹಿ ಮತ್ತು ಸ್ವಷ್ಟವಾದ ಮಾಹಿತಿಯನ್ನು ದಾಖಲಿಸಬೇಕು <p>ಗ್ರಹಿಕಾ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರನು/ವೈಕಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧಿಕಾರಿಯಾದಿಕೊಳ್ಳಬೇಕು:</p> <ul style="list-style-type: none"> SA6. ಸಿಆರ್ ಎಂ ನಲ್ಲಿ ಉಲ್ಲೇಖಿಸಲಾದ ಟೀಕೆಗಳನ್ನು ಅಧಿಕಾರಿಯಾದಿಕೊಳ್ಳಲಿಪುದು SA7. ಗ್ರಾಹಕರು ಏವರಿಸಿದ ಸಮಸ್ಯೆಯನ್ನು ಗುರುತಿಸಿ, ಸ್ಥಾಕ್ತ ಪರಿಹಾರವನ್ನು ಒದಗಿಸುವುದು
---	--

TEL/N0107

ಸರ್ವೀಸ್ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ

	<p>ಮೌಲಿಕ ಸಂಪರ್ಕ (ಅಲಿಸುವ ಮತ್ತು ಮಾತನಾಡುವ ಕೌಶಲ್ಯಗಳು)</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SA8. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯನ್ನು ನಿರ್ಗಳಿಂದಾಗಿ ಮಾತನಾಡುವುದು ಮತ್ತು ಅಧ್ಯಯನಾದಿಕೊಳ್ಳಬೇಕು SA9. ಸಂಬಂಧಿತ ಉತ್ತರದೊಂದಿಗೆ ಗ್ರಾಹಕರ - ಕ್ಯಾರ್ಡ್‌ಸಿ ಗೆ ಪ್ರತಿಕ್ರಿಯಿಸುವ ಕಲೆಯಲ್ಲಿ ಕರಗತ SA10. ಗ್ರಾಹಕರ ಸಂಪರ್ಕ ಶೈಲಿಯನ್ನು ಅಳೆಯಿರಿ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸುವುದು SA11. ಸಮಸ್ಯೆಯ ಸ್ವರೂಪವನ್ನು ಅಧ್ಯಯನಾದಿಕೊಳ್ಳಲು ಗ್ರಾಹಕರನ್ನು ಸೂಕ್ತವಾಗಿ ತನಿಬೆ ಮಾಡುವುದು SA12. ಗ್ರಾಹಕರಿಗೆ ಸಷ್ಟು ಸೂಕ್ತನಾಗಳನ್ನು ನೀಡುವುದು SA13. ಗ್ರಾಹಕರೊಂದಿಗೆ ಸಂಪರ್ಕ ನಡೆಸುವಾಗ ಪರಿಭಾಷೆ, ಗ್ರಾಹಕ, ತಾಂತ್ರಿಕ ಪದಗಳು ಮತ್ತು ಸಂಕ್ಷೇಪಣಗಳ ಬಳಕೆಯನ್ನು ತಪ್ಪಿಸುವುದು
B. ವೃತ್ತಿಪರ ಕೌಶಲ್ಯಗಳು	<p>ವೃತ್ತಿ ಅಂಶಗಳ</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SB1. ಆಹ್ವಾದಕರ ವೃತ್ತಿಶ್ಲೇಷನ್ನು ಪ್ರಸ್ತುತಪಡಿಸಿ ಮತ್ತು ಜನರೋಂದಿಗೆ ಸಂಪರ್ಕವನ್ನು ಆನಂದಿಸುವುದು SB2. ಇತರರ ಭಾವನೆಗಳಿಗೆ ಸಂಪೇದನಾಶೀಲರಾಗಿರಿ ಮತ್ತು ಸಂಫರ್ಜಗಳನ್ನು ಶಾಂತವಾಗಿ ಪರಿಹರಿಸುವುದು SB3. ಸೌಕರ್ಯವನ್ನು ಸೃಷ್ಟಿಸಲು ಗ್ರಾಹಕರ ಭಾಷೆಗೆ ಬಂತಿಸುವುದು SB4. ವಿವಾದಗಳ ಸಂದರ್ಭದಲ್ಲಿ ಗ್ರಾಹಕರೊಂದಿಗೆ ಗೆಲುವನ ಪರಿಸ್ಥಿತಿಯನ್ನು ರಚಿಸುವುದು SB5. ಕಂಪನಿಯ ಉತ್ಪನ್ನಗಳು/ಸೇವೆಗಳನ್ನು ವಿರೀದಿಸಲು ಗ್ರಾಹಕರಿಗೆ ಮನವರಿಕೆ ಮಾಡುವುದು SB6. ತಕ್ಷಣದ ಪರಿಹಾರವನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಗ್ರಾಹಕರಿಗೆ ಕಾರಣಗಳನ್ನು ಪಟ್ಟಿ ಮಾಡುವುದು
	<p>ಗ್ರಾಹಕ ಕೇಂದ್ರಿತ</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SB7. ಕೋಪಗೊಂಡ ಅಧವಾ ನಿಂದನೀಯ ಗ್ರಾಹಕರ ಸಂಬಂಧವನ್ನು ನಿರ್ವಹಿಸುವುದು SB8. ಸೌಜನ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸುವುದು SB9. ತಾಳ್ಳೆಯಂದಿರುವುದು ಮತ್ತು ಗ್ರಾಹಕರನ್ನು ಗಮನವಿಟ್ಟು ಅಲಿಸುವುದು
	<p>ಸಮಯ ನಿರ್ವಹಣೆ</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಯನಾದಿಕೊಳ್ಳಬೇಕು:</p> <ul style="list-style-type: none"> SB10. ನಿಖಿಲವಾದ ಚರ್ಚೆಗಳನ್ನು/ಸಂವಾದಗಳನ್ನು ನಡೆಸುವ ಮೂಲಕ ಒಬ್ಬ ಸ್ವಂತ ಸಮಯವನ್ನು ಮತ್ತು ಗ್ರಾಹಕರ ಸಮಯವನ್ನು ನಿರ್ವಹಿಸುವುದು

TEL/N0107

ನವೀಕರಣ ಡೆಸ್ಕ್ ಮತ್ತು ಗ್ರಾಹಕ ನಿರ್ವಹಣೆ

NOS ಅವೃತ್ತಿಯ ನಿಯಂತ್ರಣೆ:

NOS ಕೋಡ್	TEL/N0107		
ತ್ರೇಟ್‌ಗಳ ನ್ಯಾಂಕ್ ನ್ಯಾಂಕ್	ನಿರ್ದಿಷ್ಟ ಸಂಪನ್ಮೂಲ ಪ್ರಾಧಿಕಾರ	ಅವೃತ್ತಿ ಸಂಖ್ಯೆ	1.0
ಕೈಗಾರಿಕೆ	ಟೆಲಿಕಾಂ	ಕರಡು ರಚನೆಯಾದ ದಿನಾಂಕ	28/03/2013
ಉದ್ಯಮದ ಉಪ ವಲಯ	ಸೇವೆ ಮೌರ್ಯಕೆದಾರರು	ಅಂತಿಮ ಪರಿಶೀಲನೆ ದಿನಾಂಕ	21/06/2018
ಉದ್ಯೋಗ	ಗ್ರಾಹಕ ಸೇವೆ	ಮುಂದಿನ ಪರಿಶೀಲನೆ ದಿನಾಂಕ	31/03/2019



ರಾಷ್ಟ್ರೀಯ ಬೈದ್ಯೋಗಿಕ ಮಾನದಂಡ



ಅವಳೋಕನ

ಈ ಫಾಟಕವು ಸ್ವಯಂ-ಕಾರ್ಯಕ್ರಮತೆಯ ಪ್ರಪೃತ್ತಿಗಳನ್ನು ಓತ್ತುಕೊ ಮಾಡುವ, ಮೇಲ್ಮೈಚಾರಣೆ ಮಾಡುವ ಮತ್ತು ಅಳಿಯುವ ಕೆಲಸಗಳಿಂದ ಅಡಕವಾಗಿದೆ.

TEL/N0108

ಸ್ವಯಂ-ಕಾರ್ಯಕ್ರಮತೆಯನ್ನು ಮೇಲ್ಮೈಚಾರಣೆ ಮಾಡಿ ಮತ್ತು ವಿಶೇಷಿಸಿ



ಭಾಗದ ಕೋಡ್	TEL/N0108
ವಿಭಾಗದ ಶೀಳಿಸಿಕೊಂಡ (ಕಾರ್ಯ)	ಸ್ವಯಂ-ಕಾರ್ಯಕ್ರಮತೆಯನ್ನು ಮೇಲ್ಮೈಚಾರಣೆ ಮಾಡಿ ಮತ್ತು ವಿಶೇಷಿಸಿ
ವಿವರಣೆ	<p>ಈ ಒಳಸ್ಯ ವಿಭಾಗವು ಸ್ವಯಂ-ಕಾರ್ಯಕ್ರಮತೆಯ ಪ್ರವೃತ್ತಿಗಳನ್ನು ಟ್ರೂಕ್ ಮಾಡುವ, ಮೇಲ್ಮೈಚಾರಣೆ ಮಾಡುವ ಮತ್ತು ಅಳೆಯುವ ಕಾರ್ಯಕ್ರಮವಿರಿಗಳಿಂದ ಅಡಕವಾಗಿದೆ:</p> <p>ಪ್ರಮುಖ ಪಾಲುದಾರರು:</p> <ul style="list-style-type: none"> • ಗ್ರಾಹಕ ಕಾಳಜಿ ಅಧಿಕಾರಿಗಳು • ಮೇಲ್ಮೈಚಾರಕರು/ತಂಡದ ನಾಯಕರು <p>ಸ್ವಯಂ-ಕಾರ್ಯಕ್ರಮತೆಯನ್ನು ಪರಿಶೀಲಿಸುವುದು ಮತ್ತು ಸುಧಾರಿಸುವುದು:</p> <ul style="list-style-type: none"> • ಪ್ರತಿರೀಕ್ಷೆ ಒಮ್ಮೆ • ವಾರಕ್ಕೂ ಒಮ್ಮೆ • ತಿಂಗಳಿಗೂ ಒಮ್ಮೆ

ವಾಟಿಗೆ ಸಂಬಂಧಿಸಿದ ಕಾರ್ಯಕ್ರಮತೆಯ ಮಾನದಂಡ (PC):

ಅಂಶ	ಕಾರ್ಯಕ್ರಮತೆಯ ಮಾನದಂಡಗಳು
	<p>ಉದ್ದೇಶದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾಗಿ ಮಾಡಬೇಕು:</p> <p>PC1. ಸ್ವಯಂ ಕಾರ್ಯಕ್ರಮತೆಯನ್ನು ವಿಶೇಷಿಸಿ ವ್ಯಾ.ಆರ್.ಆ. ಕಾರ್ಯಕ್ರಮತೆಯ ಗುರಿಗಳ ವಿರುದ್ಧ ಕೆಲಸದ ಜವಾಬ್ದಾರಿಗಳು ಮತ್ತು ಅದಕ್ಕೆ ಅನುಗುಣವಾಗಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು</p> <p>PC2. ಮಂಧನ, ಸಂಗ್ರಹಣೆ ಮತ್ತು ಕಟ್ಟಿ ಸಾಲ ವಸೂಲಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಬಧ್ಯರಾಗಿರಬೇಕು</p> <p>PC3. ಆಂತರಿಕ/ಬಾಹ್ಯ ಲೆಕ್ಕಪರಿಶೋಧನೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಅಂಶಗಳನ್ನು ಗಳಿಸಬೇಕು</p>

ಜ್ಞಾನ ಮತ್ತು ತಿಳುವಳಿಕೆ

A. ಸಾಂಸ್ಕರಿಕ ಸಂದರ್ಭ ಸ್ವಿವೇಶ (ಕಂಪನಿಯ ಜ್ಞಾನ / ಸಂಸ್ಥೆ ಮತ್ತು ಅದರ ಪ್ರಕ್ರಿಯೆಗಳು)	ಉದ್ದೇಶದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾಗಿ ಮಾಡಬೇಕು:
B. ತಾಂತ್ರಿಕ ಜ್ಞಾನ	ಉದ್ದೇಶದಲ್ಲಿರುವ ಬಳಕೆದಾರನು/ವ್ಯಕ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾಗಿ ಮಾಡಬೇಕು:

- KA1. ಮಾರಾಟ, ಮಂಧನ, ಸಂಗ್ರಹಣೆ, ಕಳಪೆ ಸಾಲ ವಸೂಲಾತಿ, ದೂರು ಕಡಿತ, ಎಸೋಲೋವೆ ಅನುಸರಣೆ, ಆದಾಯ ಕಾರ್ಯಕ್ರಮತೆ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು.
- KA2. ತ್ವರಿತ ಗ್ರಾಹಕರ ಪ್ರತಿಕ್ರಿಯೆ ಸ್ಮಾರ್ಟ್ ಗಳನ್ನು ಪರಿಶೀಲಿಸುವುದು ಹೇಗೆ
- KB1. ಕಂಪ್ಯೂಟರ್ ಮತ್ತು ಎಂಎಸ್ ಎಕ್ಸ್‌ಲೋನ ಮೂಲಭೂತ ಕಾರ್ಯಕ್ರಮವಿರಿ
- KB2. ದೈನಂದಿನ, ಸಾಮಾಜಿಕ, ಮಾಸಿಕ ವರದಿಗಳನ್ನು ಹೊರತೆಗೆಯಲು ಇಂಟರ್ನ್‌ನೇಟ್ ಪರಿಕರಗಳ ಸಂಚರಣೆ

TEL/N0108

ಸ್ವಯಂ-ಕಾರ್ಯಕ್ರಮತೆಯನ್ನು ಮೇಲ್ಮೈಕಾರಣ ಮಾಡಿ ಮತ್ತು ವಿಶೇಷಿಸಿ

ಕೌಶಲ್ಯಗಳು (S)	
A. ಕೋರ್ ಸ್ಕೂಲ್ (ಪ್ರಧಾನ ಕೌಶಲ್ಯಗಳು)/ ಜನೆರಿಕ್ ಸ್ಕೂಲ್	<p>ಒದುವ ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <p>SA1. ದ್ಯುನಂದಿನ, ಸಾಪ್ತಾಹಿಕ ಮತ್ತು ಮಾಸಿಕ ವರದಿಗಳನ್ನು ಓದಬೇಕು</p> <p>ತಿಳಿದುಕೊಳ್ಳಬೇಕು ಗ್ರಹಿಕೆ ಕೌಶಲ್ಯಗಳು</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <p>SA2. ಕಾರ್ಯಕ್ರಮತೆಯನ್ನು ಮೇಲ್ಮೈಕಾರಣ ಮಾಡಲು ದ್ಯುನಂದಿನ, ಸಾಪ್ತಾಹಿಕ ಮತ್ತು ಮಾಸಿಕ ವರದಿಗಳನ್ನು ವಿಶೇಷಿಸುವುದು ಮತ್ತು ಗ್ರಹಿಸುವುದು</p> <p>ಮೌಖಿಕ ಸಂಪರ್ಕ (ಅಲಿಸುವ ಮತ್ತು ಮಾತನಾಡುವ ಕೌಶಲ್ಯಗಳು)</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <p>SA3. ಮೇಲ್ಮೈಕಾರಣಕರೊಂದಿಗೆ ಸ್ವಯಂ ಕಾರ್ಯಕ್ರಮತೆಯ ಆಧಾರದ ಕಾರ್ಯಕ್ರಮತೆಯ ಮಾನದಂಡಗಳನ್ನು ಒಳಗೊಂಡಿ ಮಾಡುವುದು</p>
B. ವೃತ್ತಿಪರ ಕೌಶಲ್ಯಗಳು	<p>ಸಮಯ ನಿರ್ವಹಣೆ</p> <p>ಉದ್ಯೋಗದಲ್ಲಿರುವ ಬಳಕೆದಾರನು/ವೃತ್ತಿಯು ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷಾದಿಕೊಳ್ಳಬೇಕು:</p> <p>SB1. ಲಭ್ಯವಿರುವ ಸಮಯದ ಮುಕ್ತಿಗಳಲ್ಲಿ ನಿಯೋಜಿಸಲಾದ ವರದಿಗಳನ್ನು ತರುವಾಗಿಸುವುದು</p>

TEL/N0108


ಸ್ವಯಂ-ಕಾರ್ಯಕ್ರಮತೆಯನ್ನು ಮೇಲ್ಮೈಕಾರಣ ಮಾಡಿ ಮತ್ತು ವಿಶೇಷಿಸಿ

NOS ಅವೃತ್ತಿಯ ನಿಯಂತ್ರಣೆ:

NOS ಕೋಡ್	TEL/N0108		
ಕ್ರೊಫ್ಟಾಗಳು NSQF	ನಿರ್ದಿಷ್ಟಲಾಗುತ್ತದೆ	ಅವೃತ್ತಿ ಸಂಖ್ಯೆ	1.0
ಕ್ಲಾರಿಕ್	ಟೆಲಿಕಾಂ	ಕರಡು ರಚನೆಯಾದ ದಿನಾಂಕ	28/03/2013
ಉದ್ಯಮದ ಉಪ ವಲಯ	ಸೇವೆ ಪೂರ್ವೀಕೆದಾರರು	ಅಂತಿಮ ಪರಿಶೀಲನೆ ದಿನಾಂಕ	21/06/2018
ಉದ್ಯೋಗ	ಗ್ರಾಹಕ ಸೇವೆ	ಮುಂದಿನ ಪರಿಶೀಲನೆ ದಿನಾಂಕ	31/03/2019



ರಾಷ್ಟ್ರೀಯ ಬೈದ್ಯೋಗಿಕ ಮಾನದಂಡ



ಅವಶೋಕನ

ಈ ಫಾಟಕವು ಡೇಟಾ ಸಂಬಂಧಿತ ಪ್ರಶ್ನೆಗಳು, ಮನವಿಗಳು ಮತ್ತು ದೊರುಗಳನ್ನು ಒಗ್ಗೆಹರಿಸುವಲ್ಲಿ ಪರಿಣಾಮಿಯ ಕೆಲಸಗಳಿಂದ ಅಡಕವಾಗಿದೆ

TEL/N0109

ದಾಖಲೆಗಳು ಮತ್ತು ಡೇಟಾ ಪರಿಣಿತಿಯನ್ನು ನಿರ್ವಹಿಸಿ



ವಿಭಾಗದ ಕೋಡ್	TEL/N0109
ವಿಭಾಗದ ಶೀರ್ಷಿ	ದಾಖಲೆಗಳು ಮತ್ತು ಡೇಟಾ ಪರಿಣಿತಿಯನ್ನು ನಿರ್ವಹಿಸಿ
ವಿವರಣೆ	ಕ್ಷ ಓದಿಸ್ತು ವಿಭಾಗವು ಡೇಟಾ ಸಂಬಂಧಿತ - ಸ್ಕ್ಯಾರ್ಡ್‌ಸಿ ಬಗೆಹರಿಸುವಲ್ಲಿ ಪರಿಣಿತಿಯನ್ನು ಕುರಿತದ್ದಾಗಿದೆ
ವಾಟಿಗೆ	<p>ಕ್ಷ ವಿಭಾಗ/ಕಾರ್ಯಕ್ರಮ ಕ್ಷ ಕೆಳಗಿನವುಗಳನ್ನು ಒಳಗೊಂಡಿದೆ:</p> <p>ಪ್ರಮುಖ ಪಾಲುದಾರರು:</p> <ul style="list-style-type: none"> ಗ್ರಾಹಕ ಕಾಳಜಿ ಕಾರ್ಯನಿರ್ವಾಹಕರು ಗ್ರಾಹಕರು <p>ಸಂಬಂಧಿಸಿದ ಡೇಟಾವನ್ನು ಬಗೆಹರಿಸುವುದು:</p> <ul style="list-style-type: none"> ಪ್ರಶ್ನೆಗಳು ವಿನಂತಿಗಳು ದೂರುಗಳು
ವಾಟಿಗೆ ಸಂಬಂಧಿಸಿದ ಕಾರ್ಯಕ್ರಮತೆಯ ಮಾನದಂಡ (PC):	
ಅಂಶ	ಕಾರ್ಯಕ್ರಮತೆಯ ಮಾನದಂಡಗಳು
	<p>ಸಮರ್ಥರಾಗಲು, ಉದ್ಯೋಗದಲ್ಲಿರುವ ಬಳಕೆದಾರ/ವ್ಯಕ್ತಿಯು ಇದನ್ನು ಮಾಡಲು ಸಮರ್ಥರಾಗಿರಬೇಕು:</p> <p>PC1. ಗ್ರಾಹಕರ ಡೇಟಾ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು</p> <p>PC2. ಡೇಟಾ ಸಂಬಂಧಿತ ಪ್ರಶ್ನೆಗಳೊಂದಿಗೆ ಗ್ರಾಹಕರ ಪುನರಾವರ್ತಿತ ನೇರಸಂದರ್ಶನವನ್ನು/ಸಂವಾದ ಗಳನ್ನು ಕಡಿಮೆ ಮಾಡುವುದು</p>
ಚಾಳನ್ ಮತ್ತು ತಿಳಿವಳಿಕೆ	
A. ಸಾಂಸ್ಕಿಕ ಸಂದರ್ಭ ಸ್ವಿವೇಶ (ಕಂಪನಿಯ ಚಾಳನ್ / ಸಂಸ್ಥೆ ಮತ್ತು ಅದರ ಪ್ರಕ್ರಿಯೆಗಳು)	<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಕ್ಷ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾಗಿ ಕೊಳ್ಳಬೇಕು:</p> <p>KA1. ಡೇಟಾ ಸಂಬಂಧಿತ ಸುಂಕದ ಯೋಜನೆಗಳು, ಕೊಡುಗೆಗಳು ಮತ್ತು ಯೋಜನೆಗಳು</p>
B. ತಾಂತ್ರಿಕ ಚಾಳನ್	<p>ಉದ್ಯೋಗದಲ್ಲಿರುವ ಬಳಕೆದಾರನು/ವ್ಯಕ್ತಿಯು ಕ್ಷ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅಧ್ಯಕ್ಷರಾಗಿ ಕೊಳ್ಳಬೇಕು:</p> <p>KB1. ಇತ್ತೀಚಿನ ಹ್ಯಾಂಡ್‌ಸೆಟ್ ಮಾದರಿಗಳು ಮತ್ತು ಅವುಗಳ ಕಾರ್ಯನಿರ್ವಹಣೆ</p> <p>KB2. ಆಪರೇಟಿಂಗ್ ಸಿಸ್ಟಮ್, ಹ್ಯಾಂಡ್‌ಸೆಟ್‌ಗಳು ಇತ್ತೀಚಿನ ತಂತ್ರಜ್ಞಾನದಲ್ಲಿ ಎದುರಿಸಿದ ಪ್ರಮುಖ ಸಮಸ್ಯೆಗಳು..</p> <p>KB3. ಡೇಟಾಗಾಗಿ ಟೆಲೆಕಾಂನಲ್ಲಿ ಪ್ರಚಲಿತದಲ್ಲಿರುವ ಇತ್ತೀಚಿನ ತಂತ್ರಜ್ಞಾನ</p>

TEL/N0109

ದಾಖಲೆಗಳು ಮತ್ತು ಡೇಟಾ ಪರಿಣಿತಿಯನ್ನು ನಿರ್ವಹಿಸಿ

ಕೌಶಲ್ಯಗಳು (S)	
A. ಕೋರ್ ಸ್ಕೂಲ್ (ಪ್ರಧಾನ ಕೌಶಲ್ಯಗಳು)/ ಜನರಿಕ್ ಸ್ಕೂಲ್	<p>ಓದುವ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರ/ವೃತ್ತಿಯು ಹೇಗೆ ತಿಳಿಯಬೇಕು ಮತ್ತು ಅರ್ಥವಾಡಿಕೊಳ್ಳಬೇಕು:</p> <p>SA1. ಡೇಟಾ ಸಂಬಂಧಿತ ಸುಂಕಗಳು, ಕೊಡುಗೆಗಳು ಮತ್ತು ಯೋಜನೆಗಳನ್ನು ಓದಿ</p>
	<p>ಮೌಲಿಕ ಸಂಪರ್ಕ (ಆಲಿಸುವ ಮತ್ತು ಮಾತನಾಡುವ ಕೌಶಲ್ಯಗಳು) ಉದ್ಯೋಗದಲ್ಲಿರುವ ಬಳಕೆದಾರ/ವೃತ್ತಿಯು ಹೇಗೆ ತಿಳಿಯಬೇಕು ಮತ್ತು ಅರ್ಥವಾಡಿಕೊಳ್ಳಬೇಕು:</p> <p>SA2. ಗ್ರಾಹಕರ ಅವಶ್ಯಕತೆಗಳನ್ನು ಅಧ್ಯೇತಸಿಕೊಳ್ಳಲು ಮತ್ತು ಸಂಬಂಧಿತ ಉತ್ಪನ್ಮೂಲಕ/ಯೋಜನೆಯನ್ನು ಸೂಚಿಸುವುದು</p>
B. ವೃತ್ತಿಪರ ಕೌಶಲ್ಯಗಳು	<p>ಮಾರಾಟಮಾಡುವ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರ/ವೃತ್ತಿಯು ಹೇಗೆ ತಿಳಿಯಬೇಕು ಮತ್ತು ಅರ್ಥವಾಡಿಕೊಳ್ಳಬೇಕು:</p> <p>SB1. ಗ್ರಾಹಕರಿಗೆ ಸೂಕ್ತವಾದ ಡೇಟಾ ಸಂಬಂಧಿತ ಯೋಜನೆಗಳು ಮತ್ತು ಉತ್ಪನ್ಮೂಲಕನ್ನು ವಿಚ್ಯಾತಿಸಿ ಮಾಡಲು ವ್ಯವಹಾರ ಮಾಡುವುದು</p>
	<p>ಪರಿಶೋಧನಾ ಕೌಶಲ್ಯಗಳು ಉದ್ಯೋಗದಲ್ಲಿರುವ ಬಳಕೆದಾರ/ವೃತ್ತಿಯು ಹೇಗೆ ತಿಳಿಯಬೇಕು ಮತ್ತು ಅರ್ಥವಾಡಿಕೊಳ್ಳಬೇಕು:</p> <p>SB2. ಸಂಬಂಧಿತ ಪ್ರಶ್ನೆಗಳನ್ನು ಕೇಳುವ ಮೂಲಕ ಸಮಸ್ಯೆಯನ್ನು ಗುರುತಿಸುವುದು ಮತ್ತು ಗ್ರಾಹಕರ ಡೇಟಾ ಸಂಬಂಧಿತ ಕಾಳಜಿಯನ್ನು ಬಗೆಹರಿಸುವುದು</p>

TEL/N0109

ದಾಖಲೆಗಳು ಮತ್ತು ಡೇಟಾ ಪರಿಣಿತಿಯನ್ನು ನಿರ್ವಹಿಸಿ

NOS ಅವೃತ್ತಿಯ ನಿಯಂತ್ರಣಾ:

NOS ಕೋಡ್	TEL/N0109		
ಕ್ರೀಡಾಗಳು NSQF	ನಿರ್ಧರಿಸಲಾಗುತ್ತದೆ	ಅವೃತ್ತಿ ಸಂಖ್ಯೆ	1.0
ಕ್ಷೇತ್ರಾರ್ಥಿ	ಚೆಲಿಕಾಂ	ಕರದು ರಚನೆಯಾದ ದಿನಾಂಕ	28/03/2013
ಉದ್ಯಮದ ಉಪ ವಲಯ	ಸೇವೆ ಮೌರ್ಯಕೆದಾರರು	ಅಂತಿಮ ಪರಿಶೀಲನೆ ದಿನಾಂಕ	21/06/2018
ಉದ್ಯೋಗ	ಗ್ರಾಹಕ ಸೇವೆ	ಮುಂದಿನ ಪರಿಶೀಲನೆ ದಿನಾಂಕ	31/03/2019



ಶ್ರೀಮಂತಿ ಪ್ರಾಕ್

ಅರ್ಥ ಶಾಖೆ

ನೋಟ್‌ ಸ್ಕೆಲ್‌ ಕೆಂಪ್‌

ಕರ್ನಾಟಕ ಕೇರ್ಲ ಎನ್‌ಕೆಎಸ್‌ಪಿಎ (ಸಂಬಂಧ ಬೆಸ್ಟ್‌ಇಂಡ್ರ್)

TEL/Q0101

ಟಿಲೊ

ಮೌಲ್ಯಮಾಪನದ ಮಾನದಂಡಗಳು:

- ಪ್ರತಿ ಕ್ಷೇತ್ರದಲ್ಲಿ ಪ್ರಾಕ್ ಮಾನದಂಡವನ್ನು ಸ್ಕೆಲ್‌ ಸ್ಕೆಲ್‌ ಕೆಂಪ್‌/ವಲಯ ಕೆಂಪ್‌ ಸಮಿತಿಯು ರಚಿಸುತ್ತದೆ. ಪ್ರತಿ ಕಾರ್ಯಕ್ರಮದಲ್ಲಿ ಮಾನದಂಡವನ್ನು (ತಿಳಿ) ಏನಾಬೆಸ್‌ ನಲ್ಲಿ ಅರ್ಥ ಶಾಖೆ ಅನುಗುಣವಾಗಿ ಅಂಕಗಳನ್ನು ನಾಗರಿಕರಿಗಳಾಗುತ್ತದೆ. ಏನಾಬೆಸ್‌ ಎಂಬುದು ಪ್ರತಿ ವಿಧಿಗಂದೇ ಥಿಯರಿ ಮತ್ತು ಸ್ಕೆಲ್‌ ಪ್ರಾಕ್‌ಕೆಲ್‌ಗೆ ಅಂಕಗಳ ಅನುಪಾತವನ್ನು ಸಹ ನೀಡುತ್ತದೆ.
- ಸಿದ್ಧಾಂತದ ಭಾಗದ ಮೌಲ್ಯಮಾಪನವು ಏನಾಬೆಸ್‌ ರಚಿಸಿದ ಪ್ರಶ್ನೆಗಳ ಜ್ಞಾನದ ಬ್ಯಾಂಕ್ ಅನ್ನು ಅಧರಿಸಿದೆ.
- ಎಂಬೆಸ್‌ ಎನ್‌ಎಂಬೆಸ್‌ ಗಳಿಗೆ ಮತ್ತು ಅನ್ಯಾನ್ಯ ವಾಸಿಗಳಿಗೆ ಏನಾಬೆಸ್‌ ನಲ್ಲಿ/ ಏನಾಬೆಸ್‌ ನ ಸೆಟ್‌ಸಲ್‌ ಮೌಲ್ಯಮಾಪನವನ್ನು ಸಾಧಿಸಲಾಗುತ್ತದೆ.
- a. ವ್ಯಾಖ್ಯಾತಿಕ ಮೌಲ್ಯಮಾಪನ ವಿಜ್ಞಾನಗಳು ಪ್ರತಿ ಪರಿಶ್ರೇಖೆ/ತರಬೇತಿ ಕೇಂದ್ರದಲ್ಲಿ (ಕೆಳಗಿನ ಮೌಲ್ಯಮಾಪನ ಮಾನದಂಡಗಳ ಪ್ರಕಾರ) ಪ್ರತಿ ಅಭ್ಯರ್ಥಿಗೆ ಸಿದ್ಧಾಂತದ ಭಾಗಕ್ಕಾಗಿ ಅನನ್ತ ಪ್ರಶ್ನೆಗಳನ್ನು ರಚಿಸುತ್ತದೆ.
- b. ಈ ಮಾನದಂಡದ ಆಧಾರದ ಮೇಲೆ ಪ್ರತಿ ಪರಿಶ್ರೇಖೆ/ತರಬೇತಿ ಕೇಂದ್ರದಲ್ಲಿ ಪ್ರತಿ ವಿಧಾರ್ಥಿಗೆ ಪ್ರಾಯೋಗಿಕ ಕೆಂಪ್‌ಕ್ಲಾಸ್‌ ವ್ಯೇಯಿಕೆ ಮೌಲ್ಯಮಾಪನ ವಿಜ್ಞಾನಗಳು ಅನ್ನು ಮೌಲ್ಯಮಾಪನಗಳನ್ನು ರಚಿಸುತ್ತದೆ.
5. ಅರ್ಥ ಶಾಖೆ ಪ್ರಾಕ್‌ನಲ್ಲಿ ಉತ್ತೀರ್ಣರಾಗಲು, ಮೌಲ್ಯಮಾಪನವನ್ನು ಯೋಜಿಸಿದ್ದಾಗಿ ತೆರವುಗೊಳಿಸಲು ಪ್ರತಿ ತರಬೇತಿಯು ಕೆವಲ 70% ಒಟ್ಟು ಅಂಕಗಳನ್ನು ಗಳಿಸಬೇಕು.
6. ಯೋಜನೆಯಾಗಿ ಮೂರ್ಕೆಗೊಳಿಸದ ಪ್ರಕ್ರಿಯೆ, ತರಬೇತಿಯ ಪ್ರಶ್ನೆಕ್ಕಾಗಿ ಯೋಜಿಸಿದ್ದಾಗಿ ಮರುಮೌಲ್ಯಮಾಪನವನ್ನು ಪಡೆಯಬಹುದು.

ಮೌಲ್ಯಮಾಪನದ ಘರ್ಜಾತ	ಮೌಲ್ಯಮಾಪನದ ಮಾನದಂಡಗಳು	ಒಟ್ಟು ಅಂಕಗಳು (500)	ಅಂಕಗಳನ್ನು ನಾಗರಿಕರಿಗೆ ಮಾನದಂಡಗಳಾಗಿ	
			ಒಟ್ಟು ಅಂಕದಲ್ಲಿ	ಪಕ್ಕಾಯಿಕ ಸೆಟ್‌ಸಲ್‌
TEL/N0105	PC1. ನಿರ್ದಿಷ್ಟಪಡಿದ ಸಮವಸ್ತು/ಡ್ರೆಸ್ ಹೊಡ್ ಮತ್ತು ಅಂದಗೊಳಿಸುವ ಮಾರ್ಗಸೂಚಿಗಳೆ ಬಧ್ಯಾಗಿಯಾಗಿ	100	15	0
	PC2. ಸಾಂಕ್ಷಿಕ ಮಾರ್ಗಸೂಚಿಗಳ ಪ್ರಕಾರ ಹೆಸರಿನ ಬ್ಯಾಂಕ್‌ಗಳನ್ನು ಧರಿಸುವುದು		15	5
	PC3. ದಾಸ್ತಾನು, ಸ್ವೇಷನರಿ, ಪ್ರಾರ್ಥಿ ಸ್ಕೆಲ್‌ ಅನ್ನು ಆಯೋಜಿಸಿ ಮತ್ತು ಅಂಗಡಿ/ಮೂರ್ಕೊಂ/ಮುಳಿಗೆಯಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸುವುದು		15	5
	PC4. ಅಂಗಡಿಯಲ್ಲಿ ಮೂಲಭೂತ ಸ್ವೇಷನಲ್ಲಿ ಮತ್ತು ಮೂಲಸೌಕರ್ಯ ನಿರ್ವಹಣೆಯನ್ನು ಕಾಪಾಡಿಕೊಳ್ಳುವುದು		15	5
	PC5. ಅಂಗಡಿ ತೆರೆಯುವ ಮೊದಲು ಪ್ರತಿದಿನ ಬೆಳಿಗೆ ಸಂಕ್ಷಿಪ್ತ ವರದಿಗೆ ಹಾಜರಾಗುವುದು			
	PC6. ಬೆಳಿಗೆ ಸಭೆಯಲ್ಲಿ ಹಿಂದಿನ ದಿನದ ಕಾರ್ಯಕ್ರಮದಲ್ಲಿನ್ನು ಪರಿಶೀಲಿಸುವುದು		20	20
	PC7. ಸ್ಕೆಲ್‌ ಪ್ರಾಕ್ ನೋಜೆರಾನಿಂದ ಉತ್ಪನ್ನ/ಪ್ರಕ್ರಿಯೆ ಬದಲಾವಣೆಗಳು, ಹೊಸ ಯೋಜನೆಗಳು/ಕೊಡುಗೆಗಳು ಮತ್ತು ಗುರಿ ಮತ್ತು ಕಾರ್ಯ ವಿಶಿಷ್ಟತೆಯನ್ನು ಪಡೆದುಕೊಳ್ಳುವುದು		15	15
	PC8. ನಿರ್ವಹಣೆಯ ಫ್ರಾಟ್‌ ವೇಳಾಪಟ್ಟಿಗಳನ್ನು ಹಂಡಿಕೊಳ್ಳುವಲ್ಲಿ ಗ್ರಾಹಕರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು		20	5
TEL/N0106	PC1. ಗ್ರಾಹಕರ ವಿರೀದಿ ಮಾಡರಿಯನ್ನು ಅಧಾರದಾದಿಕೊಳ್ಳಿ ಮತ್ತು ಕಸ್ಟಮ್‌ ಮಾಡಿದ ಪರಿಹಾರವನ್ನು ನೀಡುತ್ತದೆ	100	100	50
	PC2. ಗ್ರಾಹಕರ ವಿಶೇಷಣೆಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಮತ್ತು ಹೊಸ ಉತ್ಪನ್ನಗಳು/ಸೇವೆಗಳನ್ನು ಮಾರಾಟ ಮಾಡಿ, ಮೇಲುಖಿ-ಮಾರಾಟ ಮಾಡಿ ಮತ್ತು ತಿರುವು-ಮಾರಾಟ ಮಾಡಿ		20	10
	PC3. ಅಂಗಡಿಯ ಕಾರ್ಯಕ್ರಮದಲ್ಲಿ ಮಾರಾಟದ ಗುರಿಗಳು/ಲಾಭದಾಯಕತೆಯನ್ನು ಸಾಧಿಸುವುದು		30	10
	PC4. ಬ್ಯಾಂಕ್ ಮರುಸ್ಥಾಪನೆ ಮತ್ತು ಗ್ರಾಹಕರ ತ್ವರಿತ್ಯಾಯನ್ನು ಸುಲಭಗೊಳಿಸಲು ಗ್ರಾಹಕರ ತೊಡಗಿಕೊಳ್ಳುವ ಉಪಕ್ರಮಗಳನ್ನು ಯೋಜಿಸಬೇಕು ಮತ್ತು ಕಾರ್ಯಗತಗೊಳಿಸಬೇಕು		10	10
	PC5. ಕಂಪನಿಯ ಉತ್ಪನ್ನಗಳು/ಸೇವೆಗಳನ್ನು ಬಳಸುವ ಬಗ್ಗೆ ಗ್ರಾಹಕರಿಗೆ ತಿಕ್ಕಣ ನೀಡಬೇಕು		10	0
	PC6. ಕೆಲಸದ ಪಾತ್ರಕ್ಕಾಗಿ ನಿರ್ದಿಷ್ಟಪಡಿಸಿದಂತೆ ಟ್ರೇಟಿಂಗ್ ವೇಗವನ್ನು ಪಡೆದುಕೊಳ್ಳಬೇಕು		10	0

TEL/N0107 संविधान सेवा कार्यक्रम तथा ग्राहक निवासीहृदय	PC1. नेशनल संविधान द्वारा ग्राहकर संबंधित देशों निवासीहृदय में अनुसंधान विकास कार्यक्रम का उपयोग करने वाले विकास कार्यक्रमों का विवरण दें।	100	30	10	20
	PC2. ग्राहकर आधारित विकास कार्यक्रम का उपयोग करने वाले विकास कार्यक्रमों का विवरण दें।				
	PC3. नेशनल संविधान द्वारा ग्राहकर विकास कार्यक्रम का उपयोग करने वाले विकास कार्यक्रमों का विवरण दें।				
	PC4. ग्राहकर विकास कार्यक्रम का उपयोग करने वाले विकास कार्यक्रमों का विवरण दें।				
	PC5. यावदें भारतीय संबंधित विकास कार्यक्रम का उपयोग करने वाले विकास कार्यक्रमों का विवरण दें।				
	PC6. ग्राहकर द्वारा उपयोग करने वाले विकास कार्यक्रमों का उपयोग करने वाले विकास कार्यक्रमों का विवरण दें।		15	15	0
	PC7. क्षुप्त विकास कार्यक्रम का उपयोग करने वाले विकास कार्यक्रमों का विवरण दें।		10	0	10
	PC9. ग्राहकर संविधान विकास कार्यक्रम का उपयोग करने वाले विकास कार्यक्रमों का विवरण दें।				
	PC8. तकनीकीय विकास कार्यक्रम का उपयोग करने वाले विकास कार्यक्रमों का विवरण दें।		15	7	8
	PC10. सम्बद्ध आंतरिक/बाह्य तकनीकीय विकास कार्यक्रम का उपयोग करने वाले विकास कार्यक्रमों का विवरण दें।				
	PC11. विदेशी विकास कार्यक्रम का उपयोग करने वाले विकास कार्यक्रमों का विवरण दें।		5	5	0
	PC12. सरकारी विकास कार्यक्रम का उपयोग करने वाले विकास कार्यक्रमों का विवरण दें।		5	5	0
	PC13. ग्राहकर कार्यक्रमों का उपयोग करने वाले विकास कार्यक्रमों का विवरण दें।		10	5	5
	PC14. ग्राहकर साधनों का उपयोग करने वाले विकास कार्यक्रमों का विवरण दें।		5	5	0
	PC15. प्रौद्योगिकीय विकास कार्यक्रमों का उपयोग करने वाले विकास कार्यक्रमों का विवरण दें।		5	5	0
	PC16. ग्राहकर अनुकूलकारी संविधान विकास कार्यक्रमों का उपयोग करने वाले विकास कार्यक्रमों का विवरण दें।				
			100	57	43
TEL/N0108 सूख और जल संविधान कार्यक्रम का उपयोग करने वाले विकास कार्यक्रमों का विवरण दें।	PC1. जल संविधान कार्यक्रम का उपयोग करने वाले विकास कार्यक्रमों का विवरण दें।	100	60	20	40
	PC2. जल संविधान कार्यक्रम का उपयोग करने वाले विकास कार्यक्रमों का विवरण दें।		30	30	0
	PC3. जल संविधान कार्यक्रम का उपयोग करने वाले विकास कार्यक्रमों का विवरण दें।		10	10	0
			100	60	40
TEL/N0109 साधनीय विकास कार्यक्रम का उपयोग करने वाले विकास कार्यक्रमों का विवरण दें।	PC1. जल संविधान कार्यक्रम का उपयोग करने वाले विकास कार्यक्रमों का विवरण दें।	100	40	20	20
	PC2. जल संविधान कार्यक्रम का उपयोग करने वाले विकास कार्यक्रमों का विवरण दें।		60	30	30
			100	50	50



SANKALP

Ministry of Skill Development
& Entrepreneurship

ಕರ್ನಾಟಕ ಕೌಶಲ್ಯ ಅಭಿವೃದ್ಧಿ ಸಿರ್ಕುಲರ್

ಡ್ಯೂಲಿ ನಕ್ಕಲ್, ಬನ್ನೀರೆಯಹಳ್ಳಿ ಮುಖ್ಯ ರಸ್ತೆ,

ಹೊಂಬೇನ್ನಾಡ ನಗರ, ಬೆಂಗಳೂರು-560029

ಅಧಿಕೃತ ಜಾಲತಾಣ : www.kaushalkar.com